ಕೊಂಕಣಿ ಮಾನ್ಯತಾ ರುಪ್ಯೋತ್ಸವ ಸ್ಮೃತಿ ಲೇಖನಮಾಳಾ ⑥①

ಭಾಸ್ - ಸಂಸ್ಕೃತೆಚೆ ಭಂಡಾರ್
ಸಾಂ. ಲುವಿಸ್ ಕೊಲೆಜ್ ಕೊಂಕಣಿ ಸಂಸ್ಥೊ

ಎಮ್. ಗೋಪಾಲ ಗೌಡ

923
Gen->KON
GOP

ಪರ್ಗಟ್ಣಾರ್
ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಪಾಲಿಕಾ ಬಾಂದಪ್, ಲಾಲ್‌ಬಾಗ್, ಮಂಗ್ಳುರ್ 575003
: kksa1994@gmail.com ಫೋನ್ : 0824-2453167
ವೆಬ್‌ಸೈಟ್ : www.konkaniacademy.org

[illegible]

ಕೊಂಕಣಿ ಮಾನ್ಯತಾ ರುಪ್ಯೋತ್ಸವ ಸ್ಮೃತಿ ಲೇಖನಮಾಳಾ (61)

ಭಾಸ್ - ಸಂಸ್ಕೃತೆಚೆಂ ಭಂಡಾರ್

ಸಾಂ. ಲುವಿಸ್ ಕೊಲೆಜ್ ಕೊಂಕಣಿ ಸಂಸ್ಥೊ

ಯಂ. ಗೋಪಾಲ ಗೌಡ

ಮುಖೇಲ್ ಸಂಪಾದಕ್:
ಶ್ರೀ ಆರ್. ಪಿ. ನಾಯ್ಕ

ಕಾರ್ಯನಿರ್ವಾಹಕ್ ಸಂಪಾದಕ್:
ಶ್ರೀ ಚಂದ್ರಹಾಸ ರೈ ಬಿ.

ಪರಿಶೀಲಕ್ ಆನಿ ಯೆವ್ಜಣ್ ಸಮನ್ವಯಕಾರ್:
ಡಾ. ಅರವಿಂದ ಚಂದ್ರಕಾಂತ ಶ್ಯಾನಭಾಗ

KONKANI BHASANI SANSKRITI PRATHISHAN (R)
World Konkani Centre
Loku Prabhu Nagar,
Konkani Gaon,
Shakthinagar,
Mangaluru,
575 016
7923
Gen/KON
GOP

ಪರ್ಗಟ್ಣಾರ್:
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಮಹಾನಗರ್‌ಪಾಲಿಕಾ ಬಾಂದಪ್, ಲಾಲ್‌ಬಾಗ್, ಮಂಗ್ಳುರ್ 575 003.
ಇಮೇಯ್ಲ್: kksa1994@gmail.com ಫೋನ್: 0824-2453167
ವೆಬ್‌ಸೈಟ್: www.konkaniacademy.org

***'Bhas Samskritheche Bhandar'* - Sant Luvis College Konkani Samstho** by M. Gopala Gowda

Chief Editor : R.P. Naik
President,
Karnataka Konkani Sahitya Academy,
Corporation Building, Mangaluru - 575 003

Publisher : Chandrahasa Rai B.
Registrar,
Karnataka Konkani Sahitya Academy

Project Coordinator : Dr. Aravind Chandrakant Shanbhag

Published by : Karnataka Konkani Sahitya Academy
Corporation Building, Mangaluru - 575 003

Copy Right : Karnataka Konkani Sahitya Academy

First Edition : 2019

Pages : VIII + 44

Paper : 80 gsm N.S. Maplitho, Demi 1/12

Copies : 300

Price : 21/-

Cover Design : Victor Andrade

Cover : 300 gsm art card

Printed at : Pixels Designers, Mangalore

ಅಧ್ಯಕ್ಷ್ ಉಲಯ್ತಾ ......

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕೊಂಕಣಿ ಲೇಖಕಾಂಕ್ ಪ್ರೋತ್ಸಾಹ್ ದಿಂವ್ಚೆ ಏಕ್ ಜವಾಬ್ದಾರಿ ಘೇವ್ನ್ ಪುಸ್ತಕಾಂ ಪ್ರಕಟ್ ಕರ್ತೆ ಅಸಾ.

ಆಯ್ಚಾ ನವ ಯುಗಾಂತ್ ಪುಸ್ತಕ ವಾಚನ್ ಕರ್ಚೆಂತ್ ಏಕ್ ಹೋಡ್ ಸಾಹಸ್ ಜಾವ್ನ್ ಅಸಾ. ಅಕಾಡೆಮಿ ಪ್ರಾರಂಭ ಥಾವ್ನ್ ಆಜ್ ಪರ್ಯಂತ್ ಆಮಿ ಪ್ರಕಟ್ ಕೆಲ್ಲೆ ಪುಸ್ತಕ್ ಖೂಬ್ ಅಸಾತ್. ಪುಸ್ತಕ ವಾಚನ್ ಕೊರ್ಚೆ ಆನಿ ತಾಚೆರ್ ಆಸಕ್ತಿ ದವರ್ಚೆಂ ಲೋಕ್ ಮಸ್ತ್ ಉಣೆಂ ಜಾವ್ನ್ ಯೆಂವ್ಚೆ ದಿಸೂನ್ ಯೆತಾ.

ಕೊಂಕಣಿ ಭಾಶೆಕ್ ಸಾಂವಿಧಾನಿಕ ಸ್ಥಾನಮಾನ ಮೆಳುನ್ 25 ವರ್ಸಾಂ ಜಾಲ್ಯಾ ಉಡ್ಗಾಸ ಖಾತಿರ್ ಹೆಂ ಪಾವ್ಟಿಂ **“ಕೊಂಕಣಿ ಮಾನ್ಯತಾ ರುಪ್ಯೋತ್ಸವ ಸ್ಮೃತಿ ಲೇಖನಮಾಳಾ”** ಯೋಜನಾಖಾಲ್ ಆಮಿ ಉಣ್ಯಾ ವೆಳಾರ್ ವಾಚುನ್, ಕಡ್ಚೆಂ ತಶ್ಶಿಲ್ಲೆಂ ಏಕ್ ಸಾಮಾಜಿಕ್ ವಿಚಾರ್ ಪ್ರಸರಣ್ ಕರ್ಚೆ ವಿಚಾರಾಂತ್ 36 ಥಾವ್ನ್ 40 ಪಾನಾಚೆ ವಿವಿಧ್ ವಿಶಯಕ್ ಲಾಗುನ್ 100 ಬೂಕ್ ಪ್ರಕಟ್ ಕೊರ್ಚೆ ಖಾತಿರ್ ಜಾಯಿತ್ಲೆಂ ಲೇಖಕಾಂಕ್ ಪುಸ್ತಕ ಬರವ್ನ್ ದಿಂವ್ಕಾ ಸಾಂಗುಲ್ಲೆ ಅಸಾ. ಅಕಾಡೆಮಿಚಾ ಉತ್ರಾಂ ಪಾಳೊ ದಿವ್ನ್ ಸುಮಾರು ಲೇಖಕಾಂನಿ ಸಹಕಾರ್ ದಿಲ್ಲೆಂ ಅಸಾ. ತಾಂಕಾ ಧನ್ಯವಾದ ಪಾಟಯ್ತಾಂ. ಮುಖಾರ್ ಅನೀಕೀ ಆಸಕ್ತ್ ಲೇಖಕ್ ಆನಿ ವಾಚನ್‌ಕಾರ್ ಮುಖಾರ್ ಯೆಂವ್ ಮ್ಹಣ್ ಆಶೆತಾ.

ಹ್ಯಾ ಯೋಜನೆಕ್ ಸಬಾರ್ ಇತ್ಲೆಂ ಸಹಕಾರ್ ದಿಲ್ಯಾ ಡಾ. ಅರವಿಂದ ಶ್ಯಾನಭಾಗ್ ಪ್ರಥಮ ಬಾರಿ ಆನಿ ವಿವಿಧ್ ಕೊಂಕಣಿ ವಿಶಯಾಚರಿ ಸಾಹಿತ್ಯ ಸೃಷ್ಟಿ ಕರ್ಚೆ, ಆನಿ ಮಸ್ತ ಇತ್ಲೆ ಲೇಖಕಾಂಕ್ ಸೊದುನು ಕಾಡುನ್, ಉಣೆ ಅವಧೀಂತು 100 ಚಡ್ ಪುಸ್ತಕಾಕ್ ಲೇಖನ್ ಘೇವಚೆ ಏಕ್ ಸವಾಲ್ ಜಾವುನ್ ಆಶಿಲೆ ಹೆ ಯೋಜನೆ ಪೂರ್ಣ ಕೆಲ್ಲೆಲೆ ಹಾಂಕಾ ಧನ್ಯವಾದ ಪಾಟಯ್ತಾಂ. ಹ್ಯಾ ಯೋಜನೆಕ್ ಸಿಬ್ಬಂದಿ ವರ್ಗಾಂನಿ ಸಹಕಾರ್ ದಿಲ್ಲೆಂ ಆಸಾ, ತಾಂಕಾಯೀ ಅಭಾರಿ ಜಾವ್ನಸಾ.

ದೇವ್ ಬರೆಂ ಕೊರೊ.

ಆರ್. ಪಿ. ನಾಯ್ಕ್
ಅಧ್ಯಕ್ಷ್

ಮಂಗ್ಳುರ್
30.01.2019

ಪ್ರಕಾಶಕರ ಮಾತು....



ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು **"ಕೊಂಕಣಿ ಮಾನ್ಯತಾ ರುಪ್ಯೋತ್ಸವ ಸ್ಮೃತಿ ಲೇಖನಮಾಳಾ"** ಶೀರ್ಷಿಕೆಯಡಿ 100 ಕಿರು ಪುಸ್ತಕಗಳನ್ನು ಪ್ರಕಟಿಸುವ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ. ಕೊಂಕಣಿ ಭಾಷೆಯ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮುಂತಾದ ಹಲವಾರು ವಿಷಯಗಳನ್ನು ಕೊಂಕಣಿಗರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ. ಸಾಹಿತ್ಯ ಬರವಣಿಗೆಗಳಿಂದ ದೂರ ಸರಿಯುತ್ತಿರುವ ಇಂದಿನ ಯುವ ಪೀಳಿಗೆಯನ್ನು ಪುಸ್ತಕ ಓದುವಿಕೆ, ಬರವಣಿಗೆಯ ಕಡೆಗೆ ಒಲವು ಮೂಡಿಸುವ ಧ್ಯೇಯ ಹೊಂದಿದೆ.

ಸಾಹಿತ್ಯದಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರಿಗೆ, ತಾವು ಏನಾದರೂ ಸಾಹಿತ್ಯಾತ್ಮಕ ಕೆಲಸವನ್ನು ಮಾಡಬೇಕೆಂಬ ಹಂಬಲ ಹೊಂದಿದವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕೊಂಕಣಿ ಸಾಹಿತ್ಯ ಕ್ಷೇತ್ರವನ್ನು ಬಲಪಡಿಸಲು ಎಲ್ಲಾ ವಿಧದಲ್ಲಿ ಲೇಖಕರನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ. ಕೊಂಕಣಿ ಸಾಹಿತ್ಯ ಅಭಿವೃದ್ಧಿ ಹೊಂದಿದಲ್ಲಿ ಉಳಿದ ಎಲ್ಲಾ ಆಯಾಮದಲ್ಲೂ ಕೊಂಕಣಿ ಭಾಷೆಯ ಏಳಿಗೆ ಸಾಧ್ಯವಾಗುತ್ತದೆ. ಇದನ್ನು ಸಾಧಿಸಲು ಎಲ್ಲಾ ಕೊಂಕಣಿಗರು ಒಂದಾಗಿ ಸಾಗುವ ಅವಶ್ಯಕತೆಯೂ ಕಂಡುಬರುತ್ತದೆ. ಇದು ನಾವು, ನಮ್ಮ ಮುಂದಿನ ಯುವ ಪೀಳಿಗೆಗೆ ನೀಡುವ ಬಹುದೊಡ್ಡ ಉಡುಗೊರೆ.

ಮುಂದಿನ ದಿನಗಳಲ್ಲಿ ಕೊಂಕಣಿ ಭಾಷಾ ಸಾಹಿತ್ಯ ಲೋಕದಲ್ಲಿ ಇನ್ನಷ್ಟು ಹೊಸ ಲೇಖಕರು ಹಾಗೂ ಪುಸ್ತಕಗಳು ಹೊರಬರುವಂತಾಗಲಿ. ಕೊಂಕಣಿ ಸಾಹಿತ್ಯದ ಪರಿಚಯ ಸರ್ವರಿಗೂ ಲಭಿಸುವಂತೆ ಮಾಡಿದ ಲೇಖಕರಿಗೂ ಹಾಗೂ ಸಹಕರಿಸಿದ ಎಲ್ಲರಿಗೂ ವಂದನೆಗಳು.

ಚಂದ್ರಹಾಸ ರೈ. ಬಿ.

ರಿಜಿಸ್ಟ್ರಾರ್

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗ್ಳುರ್
2017–20 ಆವ್ದೆಚೆ ಅಧ್ಯಕ್ಷ್ ಆನಿ ಸಾಂದೆ

ಅಧ್ಯಕ್ಷ್
ಶ್ರೀ ಆರ್. ಪಿ. ನಾಯ್ಕ್

ಸಾಂದೆ:
ಶ್ರೀ ಜೋಕಿಂ ಸ್ಟ್ಯಾನ್ಲಿ (ಅಲ್ವಾರಿಸ್)
ಶ್ರೀ ದಾಮೋದರ್ ಬಂಡಾರಕರ್
ಶ್ರೀ ಲಿಂಗಪ್ಪ ಗೌಡ
ಶ್ರೀ ಉಲ್ಲಾಸ್ ಲಕ್ಷ್ಮೀನಾರಾಯಣ (ಪ್ರಭು)
ಶ್ರೀ ಸುಮಂಗಲ ಸದಾನಂದ ನಾಯಕ
ಶ್ರೀ ನಾಗೇಶ್ ಅಣ್ವೇಕರ್
ಶ್ರೀ ರಾಮ ಎ. ಮೇಸ್ತ
ಶ್ರೀ ಸಂತೋಷ್ ಮಹಾಲೆ
ಶ್ರೀಮತಿ ಶೀಲಾ ಭಂಡಾರ್ಕರ್
ಶ್ರೀ ಸಂತೋಷ್ ಶೆಣೈ
ಶ್ರೀ ಅಶೋಕ್ ಕುಮಾರ್ ಕುಂದಾಪುರ
ಶ್ರೀ ಲಕ್ಷ್ಮಣ ಪ್ರಭು ಕೆ.
ಶ್ರೀ ಮಾನ್ಯುವೆಲ್ ಸ್ಟೀಫನ್ ರೋಡ್ರಿಗಸ್
ಶ್ರೀ ದಯಾನಂದ ಪಾಂಡು ಗೌಡ

ಅಧಿಕಾರಿ ವರ್ಗ
ನಿದೇಶಕಾಚೊ ಪ್ರತಿನಿಧಿ
ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಬೆಂಗ್ಳುರ್

ರಿಜಿಸ್ಟ್ರಾರ್
ಶ್ರೀ ಚಂದ್ರಹಾಸ ರೈ. ಬಿ.

ಅರ್ಥ ಸದಸ್ಯ್
ಶ್ರೀ ರಾಜೇಶ್ ಜಿ.

ಲೇಖಕಾಚಿಂ ಉತ್ರಾಂ

ಮನಿಸ್ ಆಪ್ಲಿ ಚಾಲ್‌ಚಮ್ಕಣ್, ಕ್ರಿಯಾಶೀಲತಾ, ಮನೋಪ್ರವೃತ್ತಿ – ಹಾಂತ್ಲ್ಯಾ ಪರಿಣತೆನ್ ಶಿಕ್ಷಿತ್ ಮ್ಹಣ್ ವಳಕ್ ಕರ್ನ್ ಘೆತಾ. ಪರೀಕ್ಷಾ, ಪದ್ವಿ ಆಪ್ಣಾಯಿಲ್ಲ್ಯಾ ತಕ್ಷಣ್ ಶಿಕ್ಷಿತ್ ಮ್ಹಣ್ ಜಾಯ್ನಾ. ಕಿತ್ಲೆಂ ಜೆವ್ಲಾ ಮ್ಹಣ್ಚ್ಯಾಕೀ ಕಿತ್ಲಿ ಜಿರ್ವಣ್ ಸಕತ್ ಆಸಾ ಮ್ಹಣ್ಚೆಂ ಪ್ರಮುಖ್ ಜಾತಾ. ವಾಚ್ಲ್ಯಾರ್ ಪಾವಾನಾ, ಉಗ್ಡಾಸಾಂತ್ ದವರಿಜಾಯ್, ಕಿತ್ಲೆಂ ವಾಚ್ಲಾಂ ಮ್ಹಣ್ಚ್ಯಾಕೀ ವಾಚ್‌ಲ್ಲ್ಯಾಂತ್ ಕಿತ್ಲೆಂ ಶಿಕ್ಲಾಂ, ಸಮ್ಜಾಲಾಂ ಮ್ಹಳ್ಳೆಂ ಮಹತ್ವಾಚೆಂ. ಖಂಚಾಯ್ ಜವಾಬ್ದಾರೆಂಕ್ ಬದ್ಧ್ ಜಾವ್ನ್ ಆಸ್ಚೊ, ಖಾಸ್ಗಿ ವ್ಯಕ್ತಿತ್ವಾಂಕ್ ಮಾನ್ ದಿಂವ್ಚೊ, ಆಪ್ಲ್ಯಾ ಚುಕಿ ಹೆರಾಂಚ್ಯಾ ತಕ್ಲೆಕ್ ಬಾಂಧಿನಾತ್ಲೊಚ್ ಶಿಕ್ಷಿತ್ ಮ್ಹಣಯೆತಾ.

ವಿದ್ಯಾ ಆನಿ ಶಿಕ್ಷಣ್ – ಹ್ಯಾ ಸಬ್ದಾಂಕ್ ಅರ್ಥಾಂತ್ ಫರಾಕ್ ಆಸಾ. ವಿದ್ಯಾ-ಪಯ್ಲೆಂ ಪಾಠ್ ಶಿಕಯ್ತಾ ಉಪ್ರಾಂತ್ ಪರೀಕ್ಷಾ ಚಲಯ್ತಾ. ಜಿಣಿಯೆಂತ್ಲ್ಯಾ ಶಿಕ್ಷಣಾಂತ್ ಪಯ್ಲೆಂ ಪರೀಕ್ಷಾ ಚಲ್ತಾ ಉಪ್ರಾಂತ್ ಪಾಠ್ ಶಿಕಯ್ತಾ. ಲಾಭ್‌ಲ್ಲೆಂ ಶಿಕ್ಷಣ್, ಸಂವಹನ್, ನಿರಂತರ್ ಶಿಕಾಪ್, ಭೊಂವ್ಡಿ, ಇತಿಹಾಸಾಂತ್ಲ್ಯೊ ಸಂಗ್ತಿ ವಿಜ್ಞಾನಿಕ್ ರಿತಿರ್ ವಿಮರ್ಸೊ ಕರ್ಚೆಂ, ವೈಚಾರಿಕ್ ಭೇದ್ ಆಸ್ಲ್ಯಾರೀ ಹೆರಾಂಕ್ ಗೌರವ್ ದಿಂವ್ಚೆಂ – ಅಸಲ್ಯೊ ಮೌಲ್ಯಾಂ ಭರಿತ್ ಸಂಗ್ತಿ ಶಿಕ್ಷಿತಾಂಕ್ ಉಂಚ್ಲ್ಯಾ ಪಾಂವ್ಡ್ಯಾಕ್ ಪಾವಯ್ತಾ ಮ್ಹಣ್ ಮ್ಹಾಲ್ಘಡ್ಯಾಂ ಜಾಣಾರ್ಯಾಂಚಿ ಅಭಿಪ್ರಾಯ್.

ಮ್ಹಾಜ್ಯಾ ಜಿಣಿಯೆಂತ್‌ಯೀ ಅಸಲ್ಯೊ ಜಾಯ್ತ್ಯೊ ಪರೀಕ್ಷಾ ಪಯ್ಲೆಂ ಯೇವ್ನ್, ತ್ಯಾ ಅನ್ಭೊಗಾನ್ ಪಾಠ್ ಶಿಕ್ಲೊ. ಮ್ಹಾಕಾ ಮೆಳ್‌ಲ್ಲೆಂ ವಾಚ್ಚೆಂ ಬರಂವ್ಚೆಂ ಶಿಕಾಪ್ ಮ್ಹಾಜ್ಯಾ ನಶೀಬಾಂತ್ ಬಾರಾವಿ ಉಪ್ರಾಂತ್ ತಟಸ್ಥ್ ಜಾಲೆಂ. ಓಂಟ್ ವೊಗೆ ರಾವ್ಲ್ಯಾರೀ ಪೋಟ್ ವೊಗೆಂ ರಾವಾನಾ. ಪೊಟಾಚ್ಯಾ ಗ್ರಾಸಾಕ್ ಆನಿ ಕುಟ್ಮಾಂತ್ಲ್ಯಾ ಜವಾಬ್ದಾರೆಂಕ್ ಖಾಂದ್ ಮಾರ್ಚ್ಯಾ ಖಾತಿರ್ ಸ್ಥಳೀಯ್ ಎಕಾ ಸಹಕಾರಿ ಸಂಸ್ಥ್ಯಾಂತ್ ಲೇಕ್‌ಪಾಕ್ ಬರಂವ್ಚ್ಯಾ ಹುದ್ದ್ಯಾರ್ ಸುಮಾರ್ ಬಾವೀಸ್ ವರ್ಸಾಂ ಕಾಮ್ ಕರ್ತಾನಾ

ಸಾಂಗಾತ್ಯಾಂನಿ ಕೆಲ್ಲ್ಯಾ ಚುಕಿಂಕ್ ಹಾಂವೆಂ ಕಿತ್ಯಾಕ್ ಬಾಧ್ಯ್ ಜಾಯ್ಜೆ ಮ್ಹಳ್ಳ್ಯಾ ಕಾರಣಾಕ್ ರಾಜೀನಾಮ್ ದೀವ್ನ್ ಭಾಯ್ರ್ ಆಯ್ಲೊ. ಬೆಕಾರಿ ಜಾವ್ನ್ ಆಸ್‌ಲ್ಲ್ಯಾ, ತ್ಯಾ ವೆಳಾರ್ ಕೊಂಕಣಿಚ್ಯಾ ಹರ್‌ಯೆಕಾ ಕಾರ್ಯಾಂನಿ ನಿರಂತರ್ ಭಾಗೀದಾರ್ ಜಾಂವ್ಚ್ಯಾ ಮ್ಹಾಕಾ ಎಕಾ ಅನಿಶ್ಚಿತ್ ಘಡಿಯೆ ಸಾಂ. ಲುವಿಸ್ ಕೊಲೆಜಿಚೊ ಪ್ರೊ. ಬೆನೆಟ್ ಪಿಂಟೊನ್ ವೊಡೂನ್ ಹಾಡ್ಲೊ ಆನಿ ಫಾ. ಪ್ರಶಾಂತ್ ಮಾಡ್ತಾನ್ ಕೊಂಕಣಿ ಸಂಸ್ಥ್ಯಾಚೊ ಸಹಾಯಕ್ ಜಾವ್ನ್ ನೇಮಕ್ ಕೆಲೊ.

ಸುಮಾರ್ ವೀಸ್ ವರ್ಸಾಂ ಥಾವ್ನ್ ಹಾಂವ್ ಕೊಂಕಣಿ ಸಂಸ್ಥ್ಯಾಚೊ ವಾವ್ರಾಡಿ. ಸಂಸ್ಥ್ಯಾಚ್ಯೊ ರೆಗ್ರೊ ಆನಿ ಮ್ಹಾಕಾ ವಹಿಸಿಲ್ಲ್ಯಾ ಜವಾಬ್ದಾರೆಂಕ್ ಖಾಲ್ ಜಾವ್ನ್, ಮ್ಹಾಜ್ಯಾ ವಯ್ರ್ ಹಾಂವೆಂಚ್ ಥಾಪೂನ್ ಘೆತ್‌ಲ್ಲ್ಯಾ ಥೊಡ್ಯಾ ನಿಯಮಾಂಕ್ ಬದ್ಧ್ ಜಾವ್ನ್ ಹ್ಯಾ ಇತ್ಲ್ಯಾ ವರ್ಸಾಂನಿ ನಿಯತ್ತಾನ್ ಕಾಮ್ ಕೆಲ್ಲಿ ಧಾದೊಸ್ಕಾಯೆಚಿ ಆತ್ಮತೃಪ್ತಿ ಮ್ಹಾಕಾ ಆಸಾ. ಕೊಂಕಣಿ ಸಂಸ್ಥ್ಯಾಂತ್ಲಿ ಬುಕಾಂ ವಳೆರಿ, ಹಾಂಗಾ ಭೆಟ್ ದಿಂವ್ಚ್ಯಾ ಅಧ್ಯಯನ್‌ಕಾರ್ ಆನಿ ಸಂಸೊಧಕಾಂಚ್ಯಾ ಸಳಾವಳಿನ್ ಮ್ಹಾಜ್ಯಾ ಜ್ಞಾನಾಕ್ ಪೂರಕ್ ಈಟ್ ಮೆಳ್‌ಲ್ಲ್ಯಾನ್ ಹಾಂವ್ ಜಾಯ್ತೆಂ ಶಿಕ್ಲೊಂ. ಅಧ್ಯಯನಾತ್ಮಕ್ ಸ ಪುಸ್ತಕ್‌ಯೀ ಭಾಯ್ರ್ ಆಯ್ಲೆ. ಹ್ಯಾ ಮುಖಾಂತ್ರ್ ಹಾಂವ್‌ಯೀ ಏಕ್ ಅರ್ಹತಾ (Eligibility), ಪದ್ವಿ ಸರ್ಟಿಫಿಕೇಟ್ ನಾತ್‌ಲ್ಲೊ ಏಕ್ ಕಿರ್ಕೊಳ್ ಆನಿ ಕುಡ್ಮಿ ಸಮಾಜಿಂತ್ಲೊ ಪಯಿಲ್ಲೊ ಬರವ್ಪಿ ಜಾಲೊ.

ಆಯ್ಕಾಲ್ಲ್ಯೊ, ವಾಚ್‌ಲ್ಲ್ಯೊ ಆನಿ ಪಳಯಿಲ್ಲ್ಯೊ ಸಂಗ್ತಿ ಬರವ್ನ್ ದವರ್ಚಿ ಸವಯ್ ಪ್ರಾಥಮಿಕ್ ಶಾಳಾ ಹಂತಾರ್‌ಚ್ಚ್ ಮ್ಹಾಕಾ ಪಾಟ್ ಲಾಗ್‌ಲ್ಲಿ. ತಾಂತೂನ್‌ಯೀ ಹಾಂವ್ ಕೊಂಕಣಿ ಕುಡ್ಮಿ ಸಮಾಜೆಂತ್ ಜಲ್ಮಾಲ್ಲ್ಯಾನ್ ಕುಡ್ಮಿ ಸಮಾಜ್, ತಾಂಚೆ ಸಂಪ್ರದಾಯ್, ಜಾನಪದ್ ಸಂಸ್ಕೃತಿಕ್ ಲಗ್ತಿ ಜಾಯ್ತ್ಯಾ ಸಂಗ್ತಿಂಚೊ ದಾಳೊಚ್ ಮ್ಹಾಜ್ಯಾ ಸಂಗ್ರಹಾಂತ್ ರಾಸ್ ಪಡ್ಲಾ ಮ್ಹಣಯೆತ್. ಸ್ಥಳೀಯ್ ಆನಿ ವಿದೇಶೀ ಅಧ್ಯಯನ್‌ಕಾರಾಂತ್ ಸಯ್ತ್ ಹೊ ಸಂಗ್ರಹ್ ವಿವಿಧ್ ಸಂದರ್ಭಾಂನಿ ಸಂಪನ್ಮೂಳ್ ದಾಯ್ಜ್ ಜಾಲ್ಲೆ ಸಂದರ್ಭ್ ಆಸಾ ಮ್ಹಳ್ಳಿ ಗಜಾಲ್ ಮ್ಹಾಕಾ ಅಭಿಮಾನಾಚಿ.

ಪಾಟ್ಲ್ಯಾ ವೀಸ್ ವರ್ಸಾಂನಿ ಕೊಂಕಣಿ ಸಂಸ್ಥ್ಯಾಚಿಂ ಹರ್‌ಯೆಕ್ ಘಡಿತಾಂ ದಾಖಿಲ್ ಕರುನ್ ದವರ್ತಾಲೊ. ವೆವೆಗ್ಳ್ಯಾ ಸಂದರ್ಭಾಂನಿ ಹ್ಯಾ ವಿಶಿಂ ಲೇಖನಾಂ

ಬರಯಿಲ್ಲೆಂಯೀ ಆಸಾ. ಕೊಂಕಣಿ ಸಂಸ್ಥ್ಯಾನ್ 38 ವರ್ಸಾಂ ಥಾವ್ನ್ ಭಾಶೆಕ್ ಆನಿ ಅಧ್ಯಯನಾಕ್ ದಿಲ್ಲ್ಯಾ ದೆಣ್ಗೆ ವಿಶಿಂ, ಕೊಂಕಣಿ ಅಕಾಡೆಮಿನ್..... ‘ಕೊಂಕಣಿ ಮಾನ್ಯತಾ ರುಪ್ಯೋತ್ಸವಾ ಸ್ಮೃತಿ ಲೇಖನ ಮಾಳಾ’ ಕಡ್ತಿಲ್ ಪ್ರಗಟ್ ಕರುಂಕ್ ಮ್ಹಾಕಾ ವಿಂಚವ್ಣ್ ಕೆಲ್ಲ್ಯಾಕ್ ಅಕಾಡೆಮಿಚೆ ಅಧ್ಯಕ್ಷ್, ಸರ್ವ್ ಸಾಂದೆ, ರಿಜಿಸ್ಟ್ರಾರ್ ಆನಿ ಶಿಬಂಧೆ ವರ್ಗಾಕ್ ಹಾಂವ್ ಕೃತಜ್ಞ್ ಆಸಾಂ. ಮ್ಹಾಜ್ಯಾ ಜ್ಞಾನಾಚ್ಯಾ ಪರಿಧೆ ಭಿತರ್ ಕೊಂಕಣಿ ಸಂಸ್ಥ್ಯಾಂತ್ ಲಭ್ಯ್ ಆಸ್‌ಲ್ಲ್ಯಾ ಮಾಹೆತಿಂಚ್ಯಾ ಆಧಾರಾನ್ ಮಟ್ವ್ಯಾ ವಿವರಣಾನ್ ಹೀ ಕಡ್ತಿಲ್ ತಯಾರ್ ಕೆಲ್ಯಾ. ಕಡ್ತಿಲ್ ತಯಾರ್ ಕರುಂಕ್ ಪರ್ವಣ್ಗಿ ದೀವ್ನ್ ಮ್ಹಜಿ ಪರಿಚಯ್ ದಿಲ್ಲ್ಯಾ, ಕೊಂಕಣಿ ಸಂಸ್ಥ್ಯಾಚೆ ಪ್ರಸ್ತುತ್ ದಿರೆಕ್ತೊರ್ ದೊ। ಫಾ। ಮೆಲ್ವಿನ್ ಪಿಂಟೊ ಜೆ. ಸ. ಹಾಂಕಾಂ ಧಿನ್ವಾಸ್ತಾಂ.

ಕೊಂಕಣಿ ಸಾಹಿತ್ ಶೆತಾಂತ್ಲ್ಯಾ ಮ್ಹಾಲ್ಘಡ್ಯಾಂ ತೆಕ್ಲ್ಯಾಂ ಪಯ್ಕಿ ಆತಾಂ ಆಸ್ಚೊ ಮಾನೆಸ್ತ್ ಎಡ್ವಿನ್ ಜೆ.ಎಫ್. ಡಿಸೋಜ್ 2007–2018 ಅವ್ದೆಂತ್ ಕೊಂಕಣಿ ಸಂಸ್ಥ್ಯಾಚೊ ಕಾರ್ಯಕಾರಿ ದಿರೆಕ್ತೊರ್ ಜಾವ್ನ್ ಆಸ್‌ಲ್ಲೊ. ಹ್ಯಾ ಧಾ ವರ್ಸಾಂನಿ ತಾಚೆ ಥಾವ್ನ್ಯೀ ಹಾಂವೆಂ ಸಾಹಿತ್ಯಾತ್ಮಕ್ ಪ್ರೇರಣ್ ಜೊಡ್ಲಾಂ. ಕೇಂದ್ರ್ ಸರ್ಕಾರಾಚಿ ಸಾಹಿತ್ಯ್ ಅಕಾಡೆಮಿಚೊ ಜನರಲ್ ಕೌನ್ಸಿಲಾಚೊ ಸಾಂದೊ ಜಾವ್ನ್ ಆಸ್ತಾನಾ ಎಡ್ವಿನಾನ್ ಕಾನಡಿ ಲಿಪಿಯೆಂತ್ಲ್ಯಾ ಕೊಂಕಣಿ ಸಾಹಿತ್ಯಾಕ್‌ಯೀ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಾಭಾಜಾಯ್ ಮ್ಹಣ್ ಆವಾಜ್ ಕಾಡ್‌ಲ್ಲೊ. ಸಾಹಿತ್ಯ ಅಕಾಡೆಮಿ ದೇವ್‌ನಾಗರಿ ಲಿಪಿನ್ ಬರಯಿಲ್ಲ್ಯಾ ಪುಸ್ತಕಾಂಕ್ ಮಾತ್ರ್ ಪ್ರಶಸ್ತಿಕ್ ವಿಂಚವ್ಣ್ ಕರ್ತಾ. ಸಾಹಿತ್ಯ್ ಅಕಾಡೆಮಿ ಪ್ರಶಸ್ತಿ ಲಾಭ್‌ಲ್ಲಿ ಎಡ್ವಿನಾಚಿ ‘ಕಾಳೆಂ ಭಾಂಗಾರ್’ ಕಾದಂಬರಿಯೀ ದೇವ್‌ನಾಗರಿ ಲಿಪಿನ್ ಪ್ರಗಟ್‌ಲ್ಲಿ. ದೇವ್‌ನಾಗರಿ ಲಿಪಿ ಬರಿಚ್ಚ್ ಉಂಚ್ಲ್ಯಾ ಮಟ್ವಾಚೆಂ ಸಾಹಿತ್ಯ್ ಕಾನಡಿ ಲಿಪಿನ್‌ಯೀ ಪ್ರಗಟ್ ಜಾತಾ/ಜಾವ್‌ಯೆತ್. ಕೊಂಕಣಿ ಮಾನ್ಯತಾ ರುಪ್ಯೋತ್ಸವಾ ಮುಕ್ಲ್ಯಾ ದಿಸಾಂನಿ ಪುಣೀ ಕಾನಡಿ ಲಿಪಿಯೆಂತ್ಲ್ಯಾ ಸಾಹಿತ್ಯಾಕ್‌ಯೀ ದೆಹಲ್ಲಿ ಸಾಹಿತ್ಯ ಅಕಾಡೆಮಿಚಿ ಪ್ರಶಸ್ತಿ ಲಾಭೊಂದಿತ್ ಮ್ಹಣ್ ಆಶೆತಾಂ.

ದೇವ್ ಬರೆಂ ಕರುಂ

ಯಂ. ಗೋಪಾಲ ಗೌಡ

ಭಾಸ್ - ಸಂಸ್ಕೃತೆಚೆಂ ಭಂಡಾರ್

ಸಾಂ. ಲುವಿಸ್ ಕೊಲೆಜ್ ಕೊಂಕಣಿ ಸಂಸ್ಥೊ

ಮುಂಬಂಯ್ತ್ ಜರ್ಮನಿಚ್ಯಾ ಜೆಜ್ವಿತಾಂನಿ, ಕಲ್ಕತ್ತಾಂತ್ ಬೆಲ್ಜಿಯಮ್ ಜೆಜ್ವಿತಾಂನಿ, ತ್ರಿಚ್ಚಿಂತ್ ಫ್ರೆಂಚ್ ಜೆಜ್ವಿತಾಂನಿ ಕೆಲ್ಲಿ ಶೈಕ್ಷಣಿಕ್ ಉದರ್ಗತ್ ಸಮ್ಜೊನ್ ಘೆವ್ನ್ ಮಂಗ್ಳುರಿ ಕಥೊಲಿಕ್ ಮಾಲ್ಘಡ್ಯಾಂನಿ ಆಪ್ಲ್ಯಾ ಭುಗ್ರ್ಯಾಂಚ್ಯಾ ಶೈಕ್ಷಣಿಕ್ ಫುಡಾರಾಖಾತಿರ್ ಜೆಜ್ವಿತಾಂಕ್ ಧಾಡಿಜಾಯ್ ಮ್ಹಣ್ ಪಾಪ್‌ಸಾಯ್ಬಾಲಾಗಿಂ 1858 ವರ್ಸಾ ಥಾವ್ನ್ ವೀಸ್ ವರ್ಸಾಂನಿ ವಯ್ರ್ ವಯ್ರ್ ಮನವಿ ಕೆಲ್ಲಿ. ಹಾಂಚ್ಯೆ ವಿನಂತಿಕ್ ಜವಾಬ್ ಜಾವ್ನ್ ಪಾಪಾ ಲಿಯಾಂವ್ ತೆರಾವ್ಯಾನ್ 1878 ಸಪ್ತೆಂಬರ್ 27ವೆರ್ ದಿಲ್ಲ್ಯೆ ಎಕೆ ಡಿಕ್ರೆ ಮಾರಿಫಾತ್ ಮಂಗ್ಳುರ್ ಆನಿ ಮಲಬಾರ್ ಜಿಲ್ಲ್ಯಾಚೊ ಏಕ್ ಭಾಗ್ ಒಟ್ಟು ಕರುನ್ ಜೆಜ್ವಿತಾಂಚೆ ತಾಬೆಕ್ ಮೆಳಯ್ಲೊ. ಮಂಗ್ಳುರಾಂತ್ ಏಕ್ ಕೊಲೆಜ್ ಸ್ಥಾಪನ್ ಕರ್ಚ್ಯಾ ಉದ್ದೇಶಾನ್ ತ್ಯಾ ಕಾಲಾರ್ ಕಾರ್ಮೆಲಿತ್ ಆಡಳ್ತ್ಯಾ ಅಧೀನ್ ಆಸ್‌ಲ್ಲೆಂ ಮಂಗ್ಳುರ್ ಮಿಷನ್ ತೆದಾಳಾಚ್ಯಾ ಜೆಸ್ಯುಯಿಟ್ ಜನರಲ್ ರೆ.ಫಾ. ಬೆಕ್ಸ್ (BECKX) ಹಾಣಿಂ ವೆನಿಸ್ ಜೆಸ್ಯುಯಿಟ್ ಪ್ರೊವಿನ್ಸಾಕ್ ಮೆಳಯ್ಲೆಂ. ಪಾಪ್ ಸಾಯ್ಬ್ ತೆರಾವ್ಯಾ ಲಿಯಾಂವಾಚ್ಯಾ ಆಶೀರ್ವಾದಾ ಸವೆಂ ಇಟೆಲಿಂತ್ಲ್ಯಾ ನೇಪಲ್ಸಾ ಥಾವ್ನ್ 1878 ನವಂಬರ್ 27 ತಾರಿಕೆರ್ ಫಾ। ಆಂಜೆಲೊ ಮುಟ್ಟಿ, ಫಾ। ಆಂಜೆಲೊ ಮಾಫೆಯಿ, ಫಾ। ಕ್ವಿಂತಿನುಸ್ ಸಾನಿ, ಬ್ರ। ಮೆಥ್ಯು ಮೆನೆಫಟ್ಟಿ, ಬ್ರ। ಫ್ರಾನ್ಸಿಸ್ ಝಾಂಬೊನಿ, ಮೇರಿಲ್ಯಾಂಡ್ ಪ್ರೊವಿನ್ಸಾ ಥಾವ್ನ್ ಆಯಿಲ್ಲೊ ಫಾ। ಆಗಸ್ಟಸ್ ಮುಲ್ಲರ್ ಸಾಂಗಾತಾ ಭಾಯ್ರ್ ಸರೊನ್

ನತಾಲಾಂಚ್ಯಾ ಥೊಡ್ಯಾ ದಿಸಾಂ ಆದಿಂ ಮುಂಬೈ ಯೇವ್ನ್ ಪಾವ್ಲೆ. ತೆದಾಳಾ ಮುಂಬೈ ಆಸ್‌ಲ್ಲೆ ಜರ್ಮನ್ ಜೆಸ್ಯುಯಿಟ್ ಪ್ರೊವಿನ್ಸಾಚ್ಯಾ ಬಾಂಬೆ ಮಿಷನಾಚೆ ಫಾ। ಉರ್ಬಾನ್ ಸ್ಟೈನ್, ಫಾ। ಆಟೊ ಎರ್ಲ್, ಗೊಂಯಾಂತ್ ಮಿಷನ್ ಸುಪಿರಿಯರ್ ಆನಿ ಪ್ರೊ. ವಿಕಾರ್ ಆಪೊಸ್ತಲಿಕ್ ಜಾವ್ನ್ ಆಸ್‌ಲ್ಲೊ ಫಾ। ನಿಕೊಲಸ್ ಪಾಗಾನಿ ಹೆ ಸಾಂಗಾತಾ 9 ಜಣ್ ಮಿಶಿಯೊನರಿ ಭಾಯ್ರ್ ಸರೊನ್ ಎಸ್.ಎಸ್. ಖಂಡಾಲಾ ನಾಂವಾಚ್ಯಾ ತಾರ್ವಾರ್ 1878 ದಶಂಬರ್ 31ವೆರ್ ಸಕಾಳಿಂ ಥಾ ವೊರಾರ್ ಮಂಗ್ಳುರ್ ಬಂದ್ರಾರ್ ಯೇವ್ನ್ ಪಾವ್ಲೆ. ತೆದೊಳ್ ಮ್ಹಣಾಸರ್ ಮಂಗ್ಳುರ್ ದೇವ್ ಪರ್ಜೆಚಿ ಸೆವಾ ಕರುನ್ ಆಸ್ಲೆಲ್ಯಾ ಕಾರ್ಮೆಲಿತಾಂನಿ ಪಾಪ್‌ಸಾಯ್ಬಾಚ್ಯಾ ಹುಕ್ಮೆ ಪ್ರಕಾರ್ ರುಜಾಯ್ ಕಾಥೆದ್ರಾಲಾಂತ್ ಸಕಾಳಿಂ ಸಾಡೆ ಇಕ್ರಾ ವೊರಾರ್ ಮಂಗ್ಳುರ್ ಮಿಸಾಂವಾಚೆಂ ಆಡಳ್ತೆಂ ಜೆಜ್ವಿತಾಂಕ್ ಸೊಡುನ್ ದಿಲೆಂ.

‘ಉದೆಂತಿಚೆಂ ರೋಮ್’ ಮ್ಹಣ್ ನಾಂವಾಡ್‌ಲ್ಲ್ಯಾ ಮಂಗ್ಳುರಾಕ್ ಪಾವ್‌ಲ್ಲ್ಯಾ ಜೆಜ್ವಿತಾಂಕ್ ವಿದ್ಯಾ ಸಂಸ್ಥೊ ಪ್ರಾರಂಭ್ ಕರ್ಚೊ ಉದ್ದೇಶ್ ಪ್ರಮುಖ್ ಜಾವ್ನ್ ಆಸ್‌ಲ್ಲೊ. ಅಶೆಂ, ಕೊಡಿಯಾಲ್‌ಬಯ್ಲಾಂತ್ ಮೇರಿ ಮ್ಯಾಗ್ದಲಿನ್ ಕುವೆಲ್ಲೊ ಮ್ಹಳ್ಯಾ ದಾನಿಚ್ಯಾ ಭಾಡ್ಯಾಚ್ಯಾ ಬಂಗ್ಲ್ಯಾಂತ್ 12 ಜನವರಿ 1880ವೆರ್ 150 ವಿದ್ಯಾರ್ಥಿಂ ಸವೆಂ ಜೆಜ್ವಿತಾಂನಿ ಸಾಂ. ಲುವಿಸ್ ಶಿಕ್ಪಾ ಸಂಸ್ಥೊ ಸ್ಥಾಪನ್ ಕರುನ್ ಶಿಕ್ಷಣ್ ಸೆವೆಕ್ ಬುನ್ಯಾದ್ ಘಾಲ್ಲಿ. ಕೊಲೆಜ್ ಪ್ರಾರಂಭ್ ಜಾತಾನಾ ಫಾ। ಜೊಸ್ ವಿಲ್ಲಿ ಆನಿ ಸ್ಕೊಲಾಸ್ಟಿಕ್ ಪೊಸ್ಲೆ ವೈಟ್ – ಹೆ ದೊಗ್‌ಚ್ಚ್ ಅಧ್ಯಾಪಕ್ ಆಸ್‌ಲ್ಲೆ. ಆಗಸ್ಟ್ 1887 ವರ್ಸಾ ಮದ್ರಾಸ್ ಸರ್ಕಾರಾ ಥಾವ್ನ್ ಫರ್ಸ್ಟ್ ಗ್ರೇಡ್ ಕೊಲೆಜಿಚೊ ಮಾನ್ ಮೆಳ್ಳೊ. 1923 ಮ್ಹಣಾಸರ್ ಭಾರತಾಚ್ಯಾ ದಕ್ಷಿಣ್ ಕರಾವಳಿರ್ ಆಸ್‌ಲ್ಲ್ಯೊ ಫರ್ಸ್ಟ್ ಗ್ರೇಡ್ ಕೊಲೆಜಿ – ಏಕ್ ಟ್ರವೆಂಡ್ರಮ್ ಮಹಾರಾಜ ಕೊಲೆಜ್ ಸೊಡ್ಲ್ಯಾರ್ ಆನಿಯೆಕ್ ಮಂಗ್ಳುರಾಂತ್ಲಿ ಸಾಂ. ಲುವಿಸ್ ಕೊಲೆಜ್

ಮಾತ್ರ್. ಮಂಗ್ಳುರ್ ಶಹರ್ ಸರ್ವ್ ರಿತಿನ್ ಪ್ರಗತೆಕ್ ಪಾವ್‌ಲ್ಲ್ಯಾ ಹ್ಯಾ ಸಂದರ್ಭಾರ್ ಸಾಂ. ಲುವಿಸ್ ಕೊಲೆಜ್ ಸ್ಥಾಪನ್ ಜಾವ್ನ್ 138 ವರ್ಸಾಂ ಸಂಪ್ಚ್ಯಾರ್ ಆಸಾ. ಇತ್ಲ್ಯಾ ಲಾಂಬ್ ಆವ್ದೆಂತ್ ಕೊಲೆಜಿಂತ್ ಶಿಕ್‌ಲ್ಲ್ಯಾ ವಿದ್ಯಾರ್ಥಿಂನಿ ರಾಷ್ಟ್ರ್-ಅಂತಾರಾಷ್ಟ್ರೀಯ್ ಮಟ್ಟಾರ್ ಸಾಮಾಜಿಕ್, ಧಾರ್ಮಿಕ್, ಶೈಕ್ಷಣಿಕ್, ವೈಜ್ಞಾನಿಕ್, ತಾಂತ್ರಿಕ್, ವ್ಯಾಪಾರ್ ಉದ್ಯಮ್, ರಾಜಕೀಯ್, ಸಾಹಿತ್ಯಿಕ್, ದೇಶ್ ರಕ್ಷಣ್... ಅಸಲ್ಯಾ ಜಾಯ್ತ್ಯಾ ವಿಭಾಗಾಂನಿ ಸಂಸಾರ್‌ಭರ್ ನಾಂವ್ ಜೊಡ್ಲಾಂ. ಮಂಗ್ಳುರ್ ಉನ್ನತ್ ಶಿಕ್ಪಾ ಕೇಂದ್ರ್ ಜಾಂವ್ಕ್ ಆನಿ ಹಾಂಗಾಚೊ ಲೋಕ್ ಶಿಕ್ಪಾ ಕ್ಷೇತ್ರಾಂತ್ ಮುಕ್ಲ್ಯಾ ಪಾಂವ್ಡ್ಯಾಕ್ ಪಾವೊಂಕ್ ಜೆಜ್ವಿತಾಂನಿ ಸುರು ಕೆಲ್ಲ್ಯಾ ಸಾಂ. ಲುವಿಸ್ ಕೊಲೆಜಿಚೊ ಜಯ್ತ್ ವಾಂಟೊ ಆಸಾ. ಪ್ರಸ್ತುತ್ ಸ್ವಾಯತ್ತ್ ಸಂಸ್ಥೊ ಜಾವ್ನ್ ಆಸ್ಚ್ಯಾ ಕೊಲೆಜಿಂತ್ ಸಂಸೊಧಾಚೊ ವಾವ್ರ್‌ಯೀ ಚಲೊನ್ ಅಂತಾರಾಷ್ಟ್ರೀಯ್ ಖ್ಯಾತಿಚೊ ವಿಜ್ಞಾನಿ ಫಾ। ಲಿಯೊ ಡಿಸೋಜಾ ಜೆ.ಸ. ಹಾಂಗಾ ಆಸಾ. ಸಾಂ. ಲುವಿಸ್ ಕೊಲೆಜ್ ಅಸಲೆಂ ಉಂಚ್ಲೆಂ ಸ್ಥಾನ್ ಆಪ್ಣಾಂವ್ಕ್ ಜೆಜ್ವಿತಾಂನಿ ಖಳ್ಮಿತ್ ನಾತ್‌ಲ್ಲಿ ಸೇವಾ ದಿಲ್ಯಾ.

ಸಂವ್ಸಾರಾಂತ್ಲ್ಯಾ ಖಂಯ್ಚೆಯ್ ಭಾಶೆಂತ್ಲೆಂ ಸುರ್ವಿಲೆಂ ಸಾಹಿತ್ಯ್ ಧರ್ಮಿಕ್ ವಿಶಯಾಂನಿ ಪ್ರಾರಂಭ್ ಜಾತಾ. ಸಂಸ್ಕೃತ್, ಗ್ರೀಕ್, ಲಾತಿನ್, ಹೀಬ್ರೂ ಅಸಲ್ಯಾ ಪ್ರಾಚೀನ್ ಭಾಸಾಂಚೆಂ ಸಾಹಿತ್ಯ್ ವಾಡ್ಲೆಂ ಆನಿ ಲೊಕಾಚ್ಯಾ ಜಿಬೆರ್ ಜಿವೆಂ ಉರ್ಲೆಂ ಧಾರ್ಮಿಕ್ ಸಾಹಿತ್ಯಾದ್ವಾರಿಂ. ದೆಕುನ್ ತೆಂ ಆಜೂನ್ ಉರ್ಲಾಂ. ಕೊಂಕಣಿ ಭಾಶೆಚಿ ಕಾಣಿಯೀ ಅಶಿಚ್ - ಮ್ಹಣ್ತಾತ್ ರಾಕ್ಣೊ ಪತ್ರಾಚೊ ಫಾಮಾದ್ ವಿಶ್ರಾಂತ್ ಸಂಪಾದಕ್ ಬಾ। ಮಾರ್ಕ್ ವಾಲ್ಡರ್.

ಯೆರೊಪಾ ಭಾಯ್ರ್ ಮಿಸಾಂವಾ ವಾವ್ರ್ ಜಾಯ್ಜೆ ಜಾಲ್ಯಾರ್ ಮಿಶಿಯೊನರಿಂನಿ ಆನಿ ಧಾರ್ಮಿಕ್ ಮುಖೆಲ್ಯಾಂನಿ ಸ್ಥಳೀಯ್ ಭಾಸೊ ಶಿಕ್ಚಿ ಗರಜ್ ಸಮ್ಜೊನ್ 1567 ವರ್ಸಾ ಪಾಪಾ ಪಿಯುಸ್ ಪಾಂಚ್ವ್ಯಾನ್ ತ್ಯಾ

ಖಾತಿರ್ ನಿಯಮ್ ಕೆಲೆ. ಹೆ ನಿಯಮ್ ಗೊಂಯ್ಚ್ಯಾ ಬಿಸ್ಪಾಂನಿ ಆನಿ ಪುಡ್ತುಗೆಜ್ ಆಡಳ್ತೆದಾರಾಂನಿ ಕಾರ್ಯಾ ರೂಪಾಕ್ ಹಾಡ್ಲ್ಲೆ.

ಇಟೆಲಿ ಥಾವ್ನ್ ಮಂಗ್ಳುರಾಕ್ ಆಯಿಲ್ಲ್ಯಾ ಜೆಜ್ವಿತಾಂ ಪಯ್ಕಿ ಫಾ। ಆಂಜೆಲೊ ಮಾಫೆಯಿ ಎಕ್ಲೊ ಪ್ರಮುಖ್ ಆನಿ ಪ್ರತಿಭಾವಂತ್ ಮಿಶಿಯೊನರಿ. ಕೊಂಕಣಿ ಭಾಶೆಚ್ಯಾ ಪ್ರಗತೆಕ್ ಆಪ್ಲ್ಯಾ ತಾಲೆಂತ್, ಸಾಧನ್ ಆನಿ ಸೆವೆದ್ವಾರಿಂ ಉಂಚ್ಲೆಂ ಆನಿ ಶಾಶ್ವಿತ್ ದಿರ್ವೆಂ ತಾಣೆಂ ದಿಲಾಂ.

ಆಲ್ಫ್ಸ್ ಪರ್ವತಾಚ್ಯಾ ಫಾಲ್ಕ್ಯಾಂತ್ ಪಿಂರ್ಘೊಲೊ ಮ್ಹಳ್ಳ್ಯಾ ಗಾಂವಾಂತ್ 1844 ನವಂಬರ್ 12 ತಾರಿಕೆರ್ ಮಾಫೇಯಿ ನಾಂವಾಚ್ಯಾ ಇತಾಲಿಯನ್ ಕುಟ್ಮಾಂತ್ ಆಂಜೆಲೊ ಮಾಫೇಯಿ ಜಲ್ಮಾಲೊ. ಶಿಕ್ಷಣಾಕ್ ನಾಂವಾಡ್ಲ್ಯಾ ಟ್ರೆಂಟ್ ಗಾಂವಾಂತ್ ಹಾಚೆಂ ಶಿಕಪ್ ಜಾತಚ್ಚ್, ಸಾಸೆರ್ದೊತ್ ಜಾಂವ್ಚ್ಯಾ ಉದ್ದೇಶಾನ್ ರೊಮಾಂತ್ಲ್ಯಾ ಗ್ರೆಗೊರಿಯನ್ ವಿಶ್ವವಿದ್ಯಾಲಯಾಂತ್ ತತ್ವ್‌ಜ್ಞಾನ್ ಆನಿ ದೇವ್‌ಶಾಸ್ತ್ರ ಶಿಕ್ಲೊ. ತ್ಯಾ ಕಾಳಾರ್ ಹೆಂ ಶಿಕಪ್ ಲಾತಿನ್ ಭಾಶೆನ್, ದೇವ್ ಶಾಸ್ತ್ರ ಗ್ರೀಕ್ ಆನಿ ಹಿಬ್ರು ಭಾಶೆನ್ ಶಿಕೊಂಕ್ ಆಸ್‌ಲ್ಲೆಂ. ಹ್ಯಾ ವರ್ವಿಂ 27 ವರ್ಸಾಂಚ್ಯಾ ಪ್ರಾಯೆರ್ ಯಾಜಕ್‌ಪಣಾಚಿ ದೀಕ್ಷಾ ಮೆಳ್ತಾನಾ ಮಾಫೆಯಿ ಪಾಂಚ್ ಭಾಸಾಂಚೊ ಪ್ರವೀಣ್ ಜಾಲೊ. ಆಪ್ಲ್ಯಾ ದೆಣ್ಯಾಂಚ್ಯಾ ಆನಿ ಪ್ರಯತ್ನಾಚೊ ಫಳ್ ಜಾವ್ನ್ ಪಿ.ಹೆಚ್‌ಡಿ ಆನಿ ಡಿ.ಡಿ. ಸನದ್ಯೊ ಆಪ್ಣಾಯ್ಲ್ಯೊ. ಯಾಜಕ್ ಜಾವ್ನ್ ಪಯ್ಲ್ಯೊ ಆಂಗೊವ್ಣ್ಯಾಂಚ್ಯಾ ವೆಳಾರ್ ಫ್ರಾನ್ಸಿಸ್ ಸಾವೆರ್ ಮ್ಹಳ್ಳೆಂ ಚಡಿತ್ ನಾಂವ್‌ಯೀ ತಾಕಾ ಮೆಳ್ಳೆಂ.

ಇಟೆಲಿ ಥಾವ್ನ್ ಸುವಾರ್ತಾ ಪ್ರಸಾರಾಕ್ ಮಂಗ್ಳುರ್ ಪಾವ್ತಾನಾ ಮಾಫೆಯಿಕ್ ಇಂಗ್ಲೆಜ್ ಆನಿ ಕೊಂಕಣಿ ದೊನೀ ಭಾಸೊ ನವ್ಯೊಚ್. ವಿಶೇಸ್ ಉಡಾಸಾಚಿ ಸಕತ್ ಆನಿ ಜಾಣ್ವಾಯೆನ್ ಮಾಫೆಯಿ ಆಪ್ಣಾಕ್ ಕೊಂಕಣಿ ಭಾಶೆಚ್ಯಾ ಶಾಸ್ತ್ರೀಯ್ ಅಧ್ಯಯನಾಕ್ ಸಮರ್ಪುನ್, ನಿರಂತರ್ ಪ್ರಯತ್ನಾನ್ ಕೊಂಕಣಿ ಭಾಶೆಕ್ ಉಂಚ್ಲೆಂ ಸ್ಥಾನ್ ದಿಂವ್ಕ್ ಕಾರಣ್

ಜಾಲೊ. ಆಪ್ಲ್ಯಾ ಅತಿಶಯ್ ಜ್ಞಾನಾನ್ ಥೊಡ್ಯಾಚ್ ಮಹಿನ್ಯಾಂ ಭಿತರ್ ಕೊಂಕಣಿ ಭಾಶೆನ್ ವಿವಿಧ್ ಫಿರ್ಗಜಾಂನಿ ಪ್ರಸಂಗ್ ದಿಂವ್ಚ್ಯಾ ತಿತ್ಲೊ ಪರಿಣತ್ ಜಾಲೊ. ಪಯ್ಲ್ಯಾ ವರ್ಸಾಂನಿ ಸಾಂ. ಲುವಿಸ್ ಕೊಲೆಜಿಚೊ ಪ್ರೊಫೆಸರ್, ಸೆಮಿನರಿಂತ್ ವ್ಹಡಿಲ್ ಆನಿ ಪ್ರೊಫೆಸರ್, ಉಪ್ರಾಂತ್ ಮಿಲಾರ್ ಫಿರ್ಗಜ್ ಪಾದ್ರಿ ಜಾವ್ನ್ ತಾಕಾ ನಿರಂತರ್ ಕಾಮ್ ಆಸ್‌ಲ್ಲೆಂ. ಜಾಲ್ಯಾರ್‌ಯಿ ಹೊ ಭಾಸೊ ಶಿಕ್ತಚ್ ಆಸ್‌ಲ್ಲೊ. ಕೊಂಕಣಿ ಶಿವಾಯ್ ತುಳು, ಕಾನಡಿ, ಸಂಸ್ಕೃತ್, ಮಾಗಿರ್ ತಾಕಾ ಮಲಬಾರಾಕ್ ಧಾಡ್‌ಲ್ಲ್ಯಾ ವೆಳಾರ್ ಮಲಯಾಳಮ್ ಆನಿ ತಮಿಳ್ ಭಾಸಾಂಚಿ ಜಾಣ್ವಾಯ್‌ಯಿ ಜೊಡ್ಲಿ. ಧೇಡ್ ವರ್ಸಾ ಭಿತರ್ ಪರ್ಗಾಂವಾ ಥಾವ್ನ್ ಆಯಿಲ್ಲ್ಯಾ ಯಾಜಕಾಂಕ್ ಶಿಕೊಂಕ್ 1882 ಇಸ್ವೆಂತ್ ಕೊಂಕಣಿ ವ್ಯಾಕರಣ್ ಛಾಪುನ್ ಉಜ್ವಾಡಾಯ್ಲೆಂ. 1883ವ್ಯಾ ವರ್ಸಾ ಇಂಗ್ಲಿಶ್-ಕೊಂಕಣಿ, ಕೊಂಕಣಿ-ಇಂಗ್ಲಿಶ್ ಶಬ್ದ್‌ಕೋಶ್ ಬರವ್ನ್ ಕಾಡ್ಲೆ. ಮಂಗ್ಳುರಿ ಕೊಂಕಣಿಂತ್‌ಚ್ ಪ್ರಥಮ್ ಜಾವ್ನ್ ಆಸ್ಚೆ ಹೆ ಪುಸ್ತಕ್ ತವಳ್ಚ್ಯಾ ಮದ್ರಾಸ್ ಸರ್ಕಾರಾನ್ ಆಪ್ಲ್ಯಾ ಖರ್ಚಾರ್ ಛಾಪ್‌ಲ್ಲಿ ಗಜಾಲ್ ಮಹತ್ವಾಚಿ.

1888 ಇಸ್ವೆಂತ್ ಸಾಂ. ಲುಪಿಸ್ ಕೊಲೆಜಿಚೊ ಚರಿತ್ರೆಚೊ ಪ್ರಾಧ್ಯಾಪಕ್ ಜಾವ್ನ್ ಮಾಫೆಯಿ ನೇಮಕ್ ಜಾಲೊ. 1891 ಇಸ್ವೆಂತ್ ಕೊಲೆಜಿಚೊ ಪ್ರಿನ್ಸಿಪಾಲ್ ಆನಿ ಥೊಡ್ಯಾ ಮಹಿನ್ಯಾಂ ಭಿತರ್ ತಾಕಾ ರೆಕ್ಟರ್‌ಯೀ ಕೆಲೊ. 1896 ಪರ್ಯಾಂತ್ ರೆಕ್ಟರ್ ಆನಿ 1898 ಪರ್ಯಾಂತ್ ಪ್ರಿನ್ಸಿಪಾಲ್ ಆಸ್‌ಲ್ಲೊ. ಇತ್ಲ್ಯಾ ಜವಾಬ್ದಾರೆಚ್ಯಾ ಕಾಮಾಂ ಮಧೆಂಯೀ ಕೊಂಕಣಿ ಭಾಶೆಚಿ ಸೆವಾ ತಾಂಣಿ ಮುಂದರುನ್ ವ್ಹೆಲಿ. ಕುಮ್ಸಾರಾಂ ಆಯ್ಕೊಂಕ್ ಸಲೀಸ್ ಜಾಂವ್ಚೆ ಖಾತಿರ್ 'ಯಾಜಕಾಂಚೊ ಕೊಂಕಣಿ ಸಾಂಗಾತಿ' (Confessor's Vade-Mecum) ಮ್ಹಳ್ಳ್ಯಾ 38 ಪಾನಾಂಚಿ ಕಡ್ತಿಲ್ 1891 ವರ್ಸಾ ಪ್ರಗಟ್ ಕೆಲಿ. 1882ವೆರ್ ಛಾಪುನ್ ಆಯಿಲ್ಲೊ ವ್ಯಾಕರಣ್ ಪುಸ್ತಕ್ ದರ್ವಡ್ಯಾನ್ ಬರಯಿಲ್ಲೊ ಜಾಲ್ಲ್ಯಾನ್ 1892 ಇಸ್ವೆಂತ್

ಉತ್ತೀಮ್ ಮಾಂಡಾವಳಿಚಿ ಸುಧಾರಿತ್ ಆವೃತ್ತಿ – 'ಕೊಂಕಣಿ ರಾನಾಂತ್ಲೊ ಸೊಭಿತ್ ಸುಂದರ್ ತಾಳೊ' ಛಾಪುನ್ ಪ್ರಗಟ್ಲೊ. ಮಂಗ್ಳುರ್ ಪಾವ್ಲ್ಲೆ ತವಳ್ ಥಾವ್ನ್, ಲಿಪಯಿಲ್ಲ್ಯಾ ದಿರ್ವ್ಯಾಪರಿಂ ಚಾರಿತ್ರಿಕ್ ಘಡಿತಾಂನಿ ಭರೊನ್ ಗೆಲ್ಲ್ಯಾ ದಕ್ಷಿಣ ಕನ್ನಡ ಜಿಲ್ಲ್ಯಾಚಿ ಚರಿತ್ರಾ ಆಟಾಪುನ್, ಏಕ್ ಬೂಕ್ ಬರಂವ್ಚ್ಯಾ ಉಮೆದಿನ್ ಗರ್ಜ್ ಆಸ್ಲ್ಲಿ ಮಾಹೆತ್ ಆನಿ ಸಾಹೆತ್ ಜಮಂವ್ಕ್ ತಾಣೆ ವರ್ತೆ ಕಷ್ಟ್ ವಾಂವ್ಟ್ ಕಾಡ್ಲೆ. ಪೂಣ್ ಬೂಕ್ ಬರಂವ್ಕ್ ತಾಕಾ ಸಾಧ್ಯ್ ಜಾಂವ್ಕ್ ನಾ. ತಾಣೆ ಜಮೊ ಕೆಲ್ಲಿ ಮಾಹೆತಿಚ್ಯಾ ಆಧಾರಾನ್ ಮಂಗ್ಳುರ್ ದಿಯೆಸೆಜಿಚಿ ಚರಿತ್ರಾ ಆಟಾಪ್ಚೊ ಬೂಕ್ ಉಪ್ರಾಂತ್ ಜೆಜ್ವಿತ್ ಬಾಪ್ ಮಾ। ಮೂರ್ ಹಾಣೆ ಬರಯ್ಲೊ.

ಸಾಂ. ಲುವಿಸ್ ಕೊಲೆಜ್ ಸ್ಥಾಪನ್ ಜಾಲ್ಲ್ಯಾ ಥಾವ್ನ್‌ಯೀ ಜೆಜ್ವಿತಾಂನಿ ಕೊಂಕಣಿ ಭಾಶೆಚ್ಯಾ ಅಧ್ಯಯನಾಕ್ ವಿವಿಧ್ ಕಾಳಾರ್ ಪ್ರೋತ್ಸಾವ್ ದೀವ್ನ್ ತಿಚ್ಯಾ ವಾಡಾವಳಿಕ್ ದೆಣ್ಗಿ ದಿಲ್ಯಾ. ಫಾ। ಮಾಫೆಯಿನ್ ಕೆಲ್ಲ್ಯಾ ಕೊಂಕಣಿ ಭಾಶೆಚ್ಯಾ ವಾಡಾವಳಿಚ್ಯಾಚ್ ಮೆಟಾಂನಿ ಮುಕಾರ್ ಸರೊನ್ ಆಪ್ಲ್ಯಾ ಶೆಂಭರ್ ವರ್ಸಾಂಚ್ಯಾ ಜುಬ್ಲೆವಾ ಉಡಾಸಾಚಿ ಕಾಣಿಕ್ ಜಾವ್ನ್ 1980 ಇಸ್ವೆಂತ್ **ಕೊಂಕಣಿ ಸಂಸ್ಥೊ** ಸ್ಥಾಪನ್ ಕೆಲೊ. ಕೊಂಕಣಿ ಭಾಶೆಚೆಂ ಸಾಹಿತ್ಯ್ ಆನಿ ತಾಚಿ ಉದರ್ಗತ್, ಕೊಂಕಣಿ ಲೊಕಾಚಿ ಸಾಮಾಜಿಕ್ ಆನಿ ಸಾಂಸ್ಕೃತಿಕ್ ಹಿತಸಂಬಂಧಾಚಿ ವಾಡಾವಳ್ ಸಂಸ್ಥ್ಯಾಚೆ ಉದ್ದೇಶ್ ಜಾವ್ನಾಸಾತ್. ಹೆ ಉದ್ದೇಶ್ ಕಾರ್ಯಾ ರುಪಾಕ್ ಹಾಡ್ಚಿಂ ಧೋರಣಾಂ, ಯೋಜನಾಂ ಆನಿ ಕಾರ್ಯಕ್ರಮಾಂ ಅಶಿಂ ಆಸ್ಲ್ಲಿಂ–

1. ಕೊಂಕಣಿ ಭಾಸ್ ಆನಿ ಕೊಂಕಣಿ ಉಲಂವ್ಚ್ಯಾ ಲೊಕಾಚೊ ಆರಂಭ್, ಅಭಿವೃದ್ಧಿ ಇತ್ಯಾದಿ ವಿಶ್ಯಾಂತ್ ಚರಿತ್ರಾರ್ಹ್ ಸಂಶೋಧನ್ ಚಲಂವ್ಚೆಂ.

2. ವಾಕ್ಸರಿ, ಶಬ್ದ್‌ಕೋಶ್, ಉತ್ರಾವಳಿ, ಪುರಾತನ್ ಸಾಹಿತ್ಯ್ ಇತ್ಯಾದಿ ಸಂಪಾದುನ್ ಉಜ್ವಾಡಾಂವ್ಚೆಂ.
3. ಕೊಂಕಣಿ ಲೋಕ್ ಸಾಹಿತ್ಯಾಚ್ಯಾ ಸಂಶೋಧನಾಕ್ ಆಧಾರ್ ದೀವ್ನ್ ಉಜ್ವಾಡಾಕ್ ಹಾಡ್ಚೆಂ.
4. ಕೊಂಕಣಿ ಶಿಕಂವ್ಚ್ಯೆ ಖಾತಿರ್ ಆನಿ ಹೆರ್ ಉದ್ದೇಶಾಂ ಖಾತಿರ್ ಸರ್ವ್ ಕೊಂಕಣಿ ಉಲಂವ್ಚ್ಯಾ ಲೊಕಾಮಧೆಂ ಸಂಪರ್ಕಾಚೆಂ ಮಾಧ್ಯಮ್ ಜಾಯ್ ಸಾರ್ಕೆಂ ಏಕ್ ನವೆಂ ಪ್ರಮಾಣ್ ಘಡುನ್ ಹಾಡ್ಚ್ಯೆ ಖಾತಿರ್ ವಾವುರ್ಚೆಂ.
5. ಕೊಂಕಣಿ ಭಾಶೆಚ್ಯಾ ವಿವಿಧ್ ರುಪಾಂ ಮಧೆಂ ಸಂಪರ್ಕ್ ಆಸಾ ಕರ್ಚೊ.
6. ಕೊಂಕಣಿಚ್ಯಾ ವಿವಿಧ್ ಲಿಪಿಂನಿ ಪ್ರಗಟ್ ಜಾಲ್ಲೆಂ ಸಾಹಿತ್ಯ್ ಲಿಪ್ಯಂತರ್ ಕರುನ್ ಉಜ್ವಾಡಾಕ್ ಹಾಡ್ಚೆಂ.
7. ಸಮ್ಮೇಳ್, ಜಮಾತಿ, ಸಭಾ, ಪ್ರದರ್ಶನಾಂ ಇತ್ಯಾದಿ ಮಾಂಡುನ್ ಹಾಡ್ಚೆಂ.
8. ಪುಸ್ತಕಾಲಯ್ ಆನಿ ವಾಚ್ಪಾ ಘರ್ ಚಲಂವ್ಚೆಂ.
9. ಶಾಳಾಂನಿ ಕೊಂಕಣಿ ಶಿಕಂವ್ಚ್ಯೆ ಖಾತಿರ್ ಪಾಠ್ ಪುಸ್ತಕಾಂ ತಯಾರ್ ಕರ್ಚಿಂ ಆನಿ ಸಂಸ್ಥ್ಯಾ ತರ್ಫೆನ್ ಏಕ್ ಕೊಂಕಣಿ ಶಿಕ್ಪಾ ಮಾಂಚೊ ಚಲಂವ್ಚೊ.
10. ಪುಸ್ತಕಾಂ, ನೆಮಾಳಿಂ ಇತ್ಯಾದಿ ಉಜ್ವಾಡಾಕ್ ಹಾಡ್ಚಿಂ.
11. ಹೆರ್ ಭಾಸಾಂ ಥಾವ್ನ್ ಕೊಂಕಣಿಕ್ ಆನಿ ಕೊಂಕಣಿ ಭಾಶೆ ಥಾವ್ನ್ ಹೆರ್ ಭಾಸಾಂಕ್ ಪುಸ್ತಕಾಂ ಭಾಶಾಂತರ್ ಕರ್ನ್ ಭಾಸಾಂ ಮಧೆಂ ಸಂಪರ್ಕ್ ಆಸಾ ಕರ್ಚೊ.

ಕೊಂಕಣಿ ಸಂಸ್ಥ್ಯಾನ್ ಯೆವ್ಜಿಲ್ಲಿಂ ಯೋಜನಾಂ ಕಾರ್ಯರುಪಾಕ್ ಹಾಡ್ಚೆಂ ಪ್ರಯತನ್ ಸುರ್ವೆರ್ ಥಾವ್ನ್ ಆತಾಂ ಮೆರೇನ್ ಚಲೊನ್ ಆಯ್ಲಾಂ. ಪ್ರಥಮಾರ್ ಏಕ್ ಬುಕಾಂ ವಳೆರ್ ಆನಿ ವಾಚ್ಪಾ ಘರ್ ಪ್ರಾರಂಭ್ ಕೆಲೆಂ. ಹ್ಯಾ ಬುಕಾ ವಳೆರಿಂತ್ ಕೊಂಕಣಿಚಿ ಚರಿತ್ರಾ,

ಸಂಶೋಧಿತ್ ವಿಶಯ್, ವಾಕ್ಸರಿ, ಶಬ್ದ್‌ಕೋಶ್, ವ್ಯಾಕರಣ್, ಭಾಶಾ ಶಾಸ್ತ್ರ್, ಲೋಕ್ ಸಾಹಿತ್ಯ್, ಸಂಸ್ಕೃತಿ, ಗದ್ಯ್, ಕಾವ್ಯ್ ಆನಿ ಧಾರ್ಮಿಕ್ ಸಾಹಿತ್ಯಾಕ್ ಸಂಬಂಧ್ ಜಾಲ್ಲೆ ಲಗ್ಭಗ್ ಧಾ ಹಜಾರಾಕೀ ಚಡ್ ಬೂಕ್ ಆನಿ ಸಾಧಾರ್ನ್ ದೋನ್ ಹಜಾರ್ ನೆಮಾಳ್ಯಾ ಅಂಕ್ಯಾಂಚೆ ಖಂಡ್ ಜಗವ್ನ್ ದವರ್ಲ್ಯಾ. ಕೊಂಕಣಿ ಅಧ್ಯಯನ್, ಸಂಶೋಧನ್ ಚಲಯ್ತಲ್ಯಾಂಕ್ ಹೊ ಸಂಸ್ಥೊ ಸಂಪನ್ಮೂಳ್ ಸಂಸ್ಥೊ ಜಾಲಾ. ಸೊಳಾವ್ಯಾ ಶೆಕ್ಡ್ಯಾಚೆ ಫಾ। ತೊಮಾಸ್ ಸ್ಟೀವನ್ಸಾಚ್ಯಾ ಕ್ರಿಸ್ತ ಪುರಾಣಾಚೆ ಏಕ್ ಹಾತ್ ಪ್ರತಿ ಹಾಂಗಾ ಸಾಂಬಾಳ್ನ್ ದವರ್ಲ್ಯಾ. ಸಂಸ್ಥ್ಯಾಚೆ ಬುಕಾಂ ವಳೆರ್ ಆನಿ ವಾಚ್ಪಾಘರ್ ಮಂಗ್ಳುರಾಕ್ ಯೇವ್ನ್ ಕೊಂಕಣಿ ಶಿಕೊನ್, ತಿಕಾ ಭುಲೊನ್, ತಿಚೆ ಸೆವೆ ಖಾತಿರ್ ವರ್ತಿ ಕಾಣಿಕ್ ಭೆಟಯಿಲ್ಲೊ ಮಿಶಿಯೊನರಿ ಜೆಜ್ವಿತ್ ಸುಪುತ್ರ್ ಮೊ। ಆಂಜೆಲೊ ಮಾಫೆಯಿಚ್ಯಾ ಮಾನಾಕ್ ಭೆಟಯ್ಲ್ಯಾ.

ಕೊಂಕಣಿ ಭಾಶೆಚ್ಯಾ ವಾಡಾವಳೆಕ್ ಘಾಲ್ಲ್ಯಾ ಯೋಜನಾಂ ಪ್ರಕಾರ್ ಕೊಂಕಣಿ ಸಂಸ್ಥ್ಯಾನ್ ಕೊಂಕಣಿಂತ್ಲ್ಯಾ ಫಾಮಾದ್ ಲೇಖಕಾಂಚೆ ಮೌಲ್ಯಾಂಭರಿತ್ ಸಾಹಿತ್ಯ್ ಆಟಾಪ್ಲೆಲೆ ಸಂಗ್ರಹ್ ಯೋಗ್ಯ್ 24 ಗ್ರಂಥ್ ವಿವಿಧ್ ಕಾಳಾರ್ ಪ್ರಗಟ್ ಕೆಲ್ಯಾತ್.

ಸಾಂ ಲುವಿಸ್ ಕೊಲೆಜ್ ಶತಾಬ್ದಿಚ್ಯಾ ಅಮರ್ ಸ್ಮರಣಾ ಖಾತಿರ್ ನಿಯೋಜಿತ್ ಕಾರ್ಯಕ್ರಮಾಂ ಪಯ್ಕಿ ಕೊಂಕಣಿಂತ್ ಉಂಚ್ಲೆಂ ಜ್ಞಾನ್ ಆನಿ ಸಂಶೋಧಿತ್ ಸಾಹಿತ್ಯ್ ಆಟಾಪ್ಚೆಂ **'ಅಮರ್ ಕೊಂಕಣಿ'** ಷಣ್ಮಾಸಿಕ್ ಜನೆರ್ 1981 ಥಾವ್ನ್ ಕೊಂಕಣಿ ಸಂಸ್ಥ್ಯಾನ್ ಪ್ರಗಟ್ ಕರುಂಕ್ ಪ್ರಾರಂಭ್ ಕೆಲ್ಲೆಂ ಆನ್ಯೆಕ್ ಸಾಧನ್. ಗಾಂವಾಂತ್ಲ್ಯಾ ಆನಿ ಪರ್ಗಾಂವಾಂತ್ಲ್ಯಾ, ಪುರ್ವಿಲ್ಯಾ ಆನಿ ಅರ್ವಿಲ್ಯಾ ಕೊಂಕಣಿ ಸಮಾಜಾ ಮಧೆಂ ಜಾಗರಣಾಚೆಂ, ಸಳಾವಳಿಚೆಂ, ಸಂಪರ್ಕ್ ಸಂವಹನಾಚೆಂ ಮಾಧ್ಯಮ್ ಜಾಂವ್ಚ್ಯಾ ಉದ್ದೇಶಾನ್, ಪ್ರಾರಂಭಾರ್ ಥಾವ್ನ್ ಕಾನಡಿ ಆನಿ ದೇವ್‌ನಾಗರಿ ಹ್ಯಾ ದೋನ್ ಲಿಪಿಂನಿ ಏಕ್‌ಚ್ ಏಕ್ ಅಂಕೊ ಖಳಾನಾಸ್ತಾನಾ ಪ್ರಕಟಿತ್ತ್

ಆಸಾ. ಶ್ರೀ ವಿ.ಜೆ.ಪಿ. ಸಲ್ಡಾನ್ಹಾ, ಪ್ರೊ. ಆಲ್ಬನ್ ಕಾಸ್ತೆಲಿನೊ, ಶ್ರೀ ಎಡ್ವಿನ್ ಜೆ.ಎಫ್ ಡಿ'ಸೋಜಾ, ಪ್ರೊ. ಬೆನೆಟ್ ಪಿಂಟೊ, ಫಾ. ಸ್ಟೇನಿ ಡಿಸೋಜಾ, ಫಾ. ಎಲ್ವಿನ್ ಲೋಬೊ, ಫಾ. ಸ್ವೀಬರ್ಟ್ ಡಿಸಿಲ್ವಾ - ಹಾಂಚ್ಯಾ ಸಂಪಾದಕ್ಪಣಾಖಾಲ್ ಕೊಂಕಣಿಂತ್ಲ್ಯಾ ಫಾಮಾದ್ ಬರವ್ಪ್ಯಾಂಚ್ಯಾ ಸಾಹಿತ್ಯಾಚೊ, ಮುಕ್ಲ್ಯಾ ಪಿಳ್ಗೆಚ್ಯಾ ಅಧ್ಯಯನಾಕ್ ಉಪ್ಕಾರಾಕ್ ಪಡ್ಚ್ಯಾ ತಸಲೊ ವ್ಹಾಳೊಚ್ ಯೆದೊಳ್ಚ್ಯಾ 69 ಅಂಕ್ಯಾಂನಿ ವ್ಹಾಳೊನ್ ಆಯ್ಲಾ. ಪ್ರಸ್ತುತ್ 70ವೊ ಅಂಕೊ ಫಾಯ್ಸ್ ಜಾಂವ್ಚ್ಯಾರ್ ಆಸಾ ಆನಿ ದೊ.ಫಾ. ಮೆಲ್ವಿನ್ ಪಿಂಟೊ ಜೆ.ಸ. ಹಾಚೊ ಸಂಪಾದಕ್ ಜಾವ್ನ್ ನೇಮಕ್ ಜಾಲಾ.

ಕೊಂಕಣಿಚ್ಯಾ ಇತಿಹಾಸಾಂತ್ 4 ಜನೆರ್ 1992 ಭಾಂಗ್ರಾಳ್ಯಾ ಅಕ್ಷರಾಂನಿ ದಾಖಲ್ ಕರುಂಕ್ ಫಾವೊ ಜಾಲ್ಲೊ ದೀಸ್. ತ್ಯಾ ದೀಸ್ ಆಮ್ಚ್ಯಾ ಕೊಲೆಜಿಂತ್ ಕೊಂಕಣಿ ಅಧ್ಯಯನ್ ಕೇಂದ್ರ್ ಸ್ಥಾಪನ್ ಕರ್ನ್ ಕೊಂಕಣಿಚ್ಯಾ ಚರಿತ್ರೆಂತ್ ದಾಕ್ಲೊ ರಚ್ಲೊ. ಮಂಗ್ಳುರ್ ವಿಶ್ವವಿದ್ಯಾಲಯಾಚೊ ಉಪಕುಲಪತಿ ಪ್ರೊ.ಎಮ್.ಐ. ಸವದತ್ತಿನ್ ತವಳ್ಚೊ ಕರ್ನಾಟಕ್ ಸರ್ಕಾರಾಚೊ ಕಾಯ್ದ್ಯಾ ಮಂತ್ರಿ ಶ್ರೀ ಬ್ಲೇಸಿಯಸ್ ಡಿಸೊಜಾ ಸಾಂಗಾತಾ ಕೊಂಕಣಿ ಅಧ್ಯಯನ್ ವಿಭಾಗ್ ಉಗ್ತಾಯ್ಲೊ ಆನಿ ನವ್ಯಾ ಕೊಂಕಣಿ ವಿಭಾಗಾಕ್ ವಿಶ್ವವಿದ್ಯಾಲಯಾ ಥಾವ್ನ್ ಸಂಪೂರ್ಣ್ ಸಹಕಾರ್ ಭಾಸಾಯ್ಲೊ. ಕೊಲೆಜಿಚೊ ರೆಕ್ಟರ್ ಬಾ। ಆವೆಲಿನ್ ಡಿಸೊಜಾ, ಪ್ರಿನ್ಸಿಪಾಲ್ ಬಾ। ಜೊಸೆಫ್ ನೆಲಪತಿ, ಕೊಂಕಣಿ ಸಮರ್ಥಕಾಂಚ್ಯಾ ಉಮೆದಿನ್ ಆನಿ ಪ್ರಯತ್ನಾನ್ ಕೊಲೆಜಿಂತ್ ಕೊಂಕಣಿ ಶಿಕ್ಪಾಚ್ಯಾ ಅಧಿಕೃತ್ ಅನುಷ್ಠಾನಾಕ್ ಆವ್ಕಾಸ್ ಲಾಭ್ಲೊ. ಚಾರ್ ಹಂತಾಂಚೊ ಎಕಾ ವರ್ಸಾಚೊ ಕೊಂಕಣಿ ಡಿಪ್ಲೊಮಾ ಕೋರ್ಸ್ ಹ್ಯಾ ದಿಸಾ ಥಾವ್ನ್ ಸುರು ಜಾಲೊ. ಅಖ್ಯಾ ಕರ್ನಾಟಕಾಂತ್ ಪ್ರಥಮ್ ಜಾವ್ನ್ ಕೊಂಕಣಿ ಕೋರ್ಸ್ ಸುರು ಕೆಲ್ಲಿ ಕೀರ್ತ್ ಸಾಂ. ಲುವಿಸ್ ಕೊಲೆಜಿಚಿ. ಕೊಂಕಣಿ ಚರಿತ್ರಾ, ವ್ಯಾಕರಣ್, ಲೋಕ್‌ವೇದ್,

ಕವಿತಾ, ಸಾಹಿತ್ಯ್, ಪತ್ರ್‌ಗಾರಿಕಾ ಆನಿ ಹೆರ್ ಸಬಾರ್ ವಿಶಯಾಂನಿ ಶಿಕೊಂಕ್ ಸಾಂಜೆಚ್ಯಾ ಸ ಥಾವ್ನ್ ಆಟ್ ವರಾಂ ಪರ್ಯಾಂತ್ ಕ್ಲಾಸಿ ಚಲಯ್ಲ್ಯೊ. ಸಾಹಿತಿ ಆನಿ ಕವಿ ಜಾವ್ನಾಸ್‌ಲ್ಲೆ ಸರ್ವಶ್ರೀ ಎಡ್ವಿನ್ ಜೆ.ಎಫ್ ಡಿಸೋಜಾ, ಪ್ರೊ. ಆಲ್ಬನ್ ಕಾಸ್ತೆಲಿನ್, ಬಾ. ಮಾರ್ಕ್ ವಾಲ್ಡರ್, ಬಾ. ಫಿಲಿಪ್ ನಜ್ರೆತ್, ಸಿ. ಲಿಡಿಯಾ, ಡೊಲ್ಫಿ ಲೋಬೊ, ಲೆನ್ನಿ ಪಿಂಟೊ ನಾಯಕ್, ಜೊಸ್ಸಿ ವಾಸ್, ವಿಜೆಪಿ ಸಾಲ್ಡಾನ್ಹಾ, ಪ್ರಭಾ ಕಾಮತ್, ಮೆಲ್ವಿನ್ ರೊಡ್ರಿಗಸ್, ಜುಡಿತ್ ಪಿಂಟೊ, ಡೆನಿಸ್ ಫೆರ್ನಾಂಡಿಸ್, ಚಾ.ಫ್ರಾ. ದೆಕೊಸ್ತಾ ಆನಿ ಬೆನೆಟ್ ಪಿಂಟೊ ಕೊಂಕಣಿ ವಿದ್ಯಾರ್ಥಿಂಕ್ ಶಿಕಯ್ತಾಲೆ.

1997 ಮಾರ್ಚ್ 7 ಥಾವ್ನ್ ಹೊ ಕೋರ್ಸ್ ಸ್ನಾತಕೋತ್ತರ್ ಪದವಿ ತಪ್ಪಾಲ್ ಶಿಕ್ಷಣ್ ಜಾವ್ನ್ ಬದ್ಲಾಲೊ. ಕೊಂಕಣಿ ಭಾಶೆ ವಯ್ರ್ ಅಪಾರ್ ಅಭಿಮಾನ್ ಆಸ್ಚೊ ತವಳ್ಚೊ ಪ್ರಿನ್ಸಿಪಾಲ್, ಸಂಶೋಧಕ್ ಫಾ. ಪ್ರಶಾಂತ್ ಮಾಡ್ತಾ ಆನಿ ಕಾರ್ಯಕಾರಿ ದಿರೆಕ್ತೊರ್ ಪ್ರೊ. ಬೆನೆಟ್ ಪಿಂಟೊ ಹಾಂಣಿ ಸಾಂಗಾತಾ ಮೆಳುನ್ ಘಾಲ್ಲ್ಯಾ ಯೋಜನಾಂಚೊ ಫಳ್ ಜಾವ್ನ್ ಕಾನಡಿ ಆನಿ ದೇವ್‌ನಾಗರಿ ಲಿಪಿಂನಿ ಹೆಂ ಟಪ್ಪಾಲ್ ಶಿಕ್ಷಣ್ ಪ್ರಾರಂಭ್ ಜಾಲೆಂ. ಪ್ರಥಮ್ ವರಸ್ 149 ವಿದ್ಯಾರ್ಥಿಂ ಸವೆಂ ಸುರು ಜಾಲ್ಲ್ಯಾ ಹ್ಯಾ ಶಿಕ್ಷಣಾ ದ್ವಾರಿಂ ಯೆದೊಳ್ ವರೆಗ್ ದೇಶ್ ವಿದೇಶಾಂತ್ಲ್ಯಾ 500 ಚ್ಯಾಕೀ ಅಧಿಕ್ ವಿದ್ಯಾರ್ಥಿಂನಿ ಕೊಂಕಣೆಂತ್ ಉಂಚ್ಲೆಂ ಶಿಕಪ್ ಜೊಡ್ಲಾಂ. ಸಬಾರ್ ವಿದ್ಯಾರ್ಥಿಂನಿ ವಿವಿಧ್ ವಿಶಯಾಂ ವಯ್ರ್ ಸಂಸೊಧ್ ಚಲವ್ನ್ ಉಂಚ್ಲ್ಯಾ ಮಟ್ಟಾಚಿಂ ಪ್ರಬಂಧಾಂ ಮಂಡನ್ ಕೆಲ್ಯಾಂ. ಥೊಡೆ ವಿದ್ಯಾರ್ಥಿ ತಾಂಚೆ ಸ್ವಂತ್ ಗ್ರಂಥ್ ಪ್ರಕಟನ್ ಕರುಂಕ್‌ಯಿ ಸಕ್ಲ್ಯಾತ್.

ಕೊಂಕಣಿ ಭಾಶೆಕ್ ಪ್ರೋತ್ಸಾವ್ ದೀಂವ್ಕ್ ಸುರ್ವೆರ್ ಥಾವ್ನ್‌ಯೀ ಕೊಂಕಣಿ ಸಂಸ್ಥ್ಯಾನ್ ಬರ್ಪಾ ರೀತ್, ವ್ಯಾಕರಣ್, ಸಾಹಿತ್ಯ್ ರಚನ್, ಸಂಸ್ಕೃತೆಚಿ ಜಾಣ್ವಾಯ್ ಅಸಲ್ಯಾ ವಿಶಯಾಂಚೆರ್ ಕಾಮಾಸಾಳ್, ಪರಿಸಂವಾದಾ ತಸಲಿಂ ಸಬಾರ್ ಕಾರ್ಯಕ್ರಮಾಂ ವಿವಿಧ್ ಸಂದರ್ಭಾಂನಿ

ಸಂಪನ್ಮೂಳ್ ವೆಕ್ತಿಂ ಸವೆಂ ಮಾಂಡುನ್ ಹಾಡ್ಲ್ಯಾಂತ್. ಕೊಂಕಣಿ ಭಾಶೆಕ್ ಸಂಬಂಧ್ ಆಸ್‌ಲ್ಲ್ಯಾ ವೆವೆಗ್ಳ್ಯಾ ಕಾರ್ಯಾಕ್ರಮಾಂನಿ ಭಾಗ್ ಘೆತ್ಲಾ. ಥೊಡೆ ಪುರಸ್ಕಾರ್‌ಯೀ ಜೊಡ್ಲ್ಯಾ. ಪ್ರಮುಖ್ ಥೊಡಿಂ ಘಡಿತಾಂಚೊ ವಿವರ್ ಹ್ಯಾ ಸಕಯ್ಲ್ ದಿಲಾ–

14.4.1980ವೆರ್ ಕೊಂಕಣಿ ಸಂಸ್ಥ್ಯಾಚ್ಯಾ ಆಶ್ರಯಾಖಾಲ್ ಕೊಲೆಜಿಚ್ಯಾ ಒ.ಬಿ.ಎ. ಹೊಲಾಂತ್ ಕೊಂಕಣಿ ಬರವ್ಪ್ಯಾಂಚಿ ಪಯ್ಲಿ ಜಮಾತ್ ಮೆಳ್ಳಿ. ಮಂಗ್ಳುರ್ಚೊ ಧರ್ಮಾಧ್ಯಕ್ಷ್ ಮಾ। ಬಾಜಿಲ್ ಸೊಜ್ ಹಾಣೆಂ ಅಧ್ಯಕ್ಷ್ ಸ್ಥಾನ್ ಘೆತ್‌ಲ್ಲ್ಯಾ ಹ್ಯಾ ಜಮಾತಿಂತ್ ಕೊಂಕಣಿಚೆ ಜಾಯಿತ್ತೆ ಕವಿ ಆನಿ ಬರವ್ಪಿ ಹಾಜರ್ ಆಸ್‌ಲ್ಲೆ. ಕೊಂಕಣಿ ಸಂಸ್ಥ್ಯಾಚೊ ವಾವ್ರ್ ಕಸೊ ಮುಂದರುಂಚೊ ಮ್ಹಳ್ಯಾ ವಿಶ್ಯಾಂತ್ ಸಬಾರ್ ಸುಚೊವ್ಣ್ಯೊ ದಿಲ್ಯೊ. ರೆಕ್ಟರ್ ಬಾ। ರೊನಿ ಪ್ರಭು ಹಾಣೆಂ ಸ್ವಾಗತ್ ಕೆಲ್ಲ್ಯಾ ಹ್ಯಾ ಜಮಾತಿಚೆ ಆಖ್ರೆಕ್ ಕೊಂಕಣಿ ಸಂಸ್ಥ್ಯಾಚೊ ನಿರ್ದೇಶಕ್ ಪ್ರೊ। ಆಲ್ಬನ್ ಕಾಸ್ತೆಲಿನೊನ್ ಧನ್ಯವಾದ್ ಅರ್ಪಿಲೆ.

1980 ಆಗಸ್ಟ್ ಪಯ್ಲೆರ್ ಖ್ಯಾತ್ ಭಾಶಾ ವಿಜ್ಞಾನಿ ಡೊ. ರೊಕಿ ಮಿರಾಂದಾನ್ ಕೊಂಕಣಿ ಸಂಸ್ಥ್ಯಾಕ್ ಭೆಟ್ ದೀವ್ನ್ ಸಂಸ್ಥ್ಯಾಚ್ಯಾ ನಿರ್ದೇಶಕ್ ಆನಿ ಹೆರಾಂ ಸಂಗಿಂ ಕೊಂಕಣಿ ಸಂಸ್ಥ್ಯಾಚ್ಯಾ ಫುಡಾರಾ ವಿಶಿಂ ಮಹತ್ವಾಚೆ ವಿಚಾರ್ ವಿನಿಮಯ್ ಚಲಯ್ಲೆ.

1980 ಅಕ್ಟೋಬರ್ 19ವೆರ್ ಕೊಂಕಣಿ ಸಂಸ್ಥ್ಯಾಚ್ಯಾ ಆಶ್ರಯಾಖಾಲ್ ಕೊಲೆಜಿಚಾ ಒ.ಬಿ.ಎ. ಹೊಲಾಂತ್ ಕೊಂಕಣಿ ಬರವ್ಪ್ಯಾಂಚೊ ಸಮ್ಮೇಳ್ ಚಲ್ಲೊ. ಸುಮಾರ್ 40 ಜಣ್ ಕವಿ, ಸಾಹಿತಿ ಆನಿ ಪತ್ರಿಕಾ ಸಂಪಾದಕ್ ಹಾಜರ್ ಆಸ್‌ಲ್ಲ್ಯಾ ಹ್ಯಾ ಸಮ್ಮೇಳನಾಕ್ ಶ್ರೀ ಬಸ್ತಿ ಪುಂಡಲೀಕ್ ಶೆಣ್ವೈ ಮುಖೆಲ್ ಸಯ್ರೊ ಜಾವ್ನಾಸೊನ್ ಕೊಂಕಣಿ ಲಿಪಿ ವಿಶಯಾಚೆರ್ ತರ್ಕ್ ಚಲಯ್ಲೆಂ. ಕರ್ನಾಟಕ್ ಕೊಂಕಣಿ ಭಾಶಾ ಮಂಡಳಾಚೊ ಅಧ್ಯಕ್ಷ್ ಶ್ರೀ

ದಾಮೋದರ ಪ್ರಭು ಸಮ್ಮೇಳನಾಚೊ ಅಧ್ಯಕ್ಷ್ ಬಸ್‌ಲ್ಲೊ. ರೆಕ್ಟರ್ ಮಾ। ರೊನಿ ಪ್ರಭುನ್ ಸರ್ವಾಂಕ್ ಸ್ವಾಗತ್ ಕರುನ್ ಶ್ರೀ ಒಸ್ವಿನ್ ಡಿ'ಸೋಜಾ ಪ್ರಭುನ್ ಸಯ್ರ್ಯಾಂಚಿ ಒಳಕ್ ಕರುನ್ ದಿಲಿ. ಸರ್ವಶ್ರೀ ಬಿ.ವಿ. ಬಾಳಿಗಾ, ವಿ.ಜೆ.ಪಿ. ಸಾಲ್ಡಾನ್ಹಾ, ಲಿಯೊ ಡಿ'ಸೊಜಾ, ವಾಸುದೇವ ಪ್ರಭು, ಉಲ್ಲಾಸ್ ಡಿ'ಸೊಜಾ, ಮಾ. ಮಾರ್ಕ್ ವಾಲ್ಡರ್, ಮಾ। ಜೆ.ಪಿ. ನಜ್ರೆತ್, ಮಾ। ಸಿಲ್ವೆಸ್ಟರ್ ಮೊಂತೆರ್ ಆನಿ ಹೆರಾಂನಿ ಆಪಾಪ್ಲ್ಯೊ ಅಭಿಪ್ರಾಯೊ ವ್ಯಕ್ತ್ ಕೆಲ್ಯೊ.

1985 ವರ್ಸಾ ಕೊಂಕಣಿ ಸಂಸ್ಥ್ಯಾನ್ ಕೊಂಕಣೆಚ್ಯಾ ಸರ್ವ್ ಭಾಸ್ಬುಟಾಂಚಿ ಏಕ್ ವಾಕ್ಸರಿ ತಯಾರ್ ಕರ್ನ್ ಪ್ರಗಟ್ ಕರ್ಚೆಂ ಯೋಜನ್ ಹಾತಿಂ ಘೆತ್ಲೆಂ. ತ್ಯಾ ಖಾತಿರ್ ವಿಸ್ತರಿತ್ ಸರ್ವೇಕ್ಷಣ್ ಕರ್ನ್, ಪಶ್ಚಿಮ್ ಕರಾವಳ್ ಆನಿ ಹೆರ್ ಜಾಗ್ಯಾಂನಿ ಆಸ್‌ಲ್ಲ್ಯಾ ಕೊಂಕ್ಣ್ಯಾಂಚೊ ಸಮಾಜಿಕ್ ಆನಿ ಪ್ರಾಂತೀಯ್ ಪರಿಸರಾಕ್ ಲಾಗೊನ್ ಉಬ್ಜಲ್ಲ್ಯಾ ಕೊಂಕಣಿ ಭಾಸ್ಬುಟಾಂಚೊ ಅಧಿಕೃತ್ ಸಂಗ್ರಹಾ ದ್ವಾರಿಂ ಶಬ್ದ್‌ಕೋಶ್ ತಯಾರ್ ಕರ್ಚೊ. ಹೊ ಶಬ್ದ್‌ಕೋಶ್ ಕಾನಡಿ, ನಾಗರಿ ಆನಿ ಧ್ವನಿಮಾ ಶಾಸ್ತ್ರಾಚ್ಯಾ ಲಿಪಿಯೆಂನಿ ಆಸೊನ್, ಕೊಂಕಣಿ ಭಾಶೆಚ್ಯಾ ತುರ್ತ್ ವಾಡಾವಳಿಕ್ ಬಳ್ ದಿಂವ್ಚೊ ಭರ್ವಾಸೊ ಆಸ್‌ಲ್ಲೊ. ಹ್ಯಾ ಯೋಜನಾಕ್ ಪಯ್ಲೆಂ ಕಂತ್ ಜಾವ್ನ್ ಕರ್ನಾಟಕ್ ಸರ್ಕಾರಾನ್ ಏಕ್ ಲಾಖ್ ರುಪಯ್ ಅನುದಾನ್ ಮಂಜೂರ್ ಕೆಲ್ಲೊ.

1986 ಆಗಸ್ಟ್ 3 ವೆರ್ ಕೊಂಕಣಿ ಸಂಸ್ಥ್ಯಾಂತ್ ಕೊಂಕಣಿ ವಾಕ್ಸರೆಚ್ಯಾ ವಾವ್ರಾಚೆಂ ಉಗ್ತಾವಣ್ ಕಾರ್ಯೆಂ ಆಸಾ ಕೆಲ್ಲೆಂ. ಗೊಂಯ್, ಮಹಾರಾಷ್ಟ್ರ, ಕೇರಳಾ ಆನಿ ಮಂಗ್ಳುರ್ ಥಾವ್ನ್ ಸುಮಾರ್ 50 ವಾವ್ರಾಡಿ ಹಾಜರ್ ಆಸ್‌ಲ್ಲೆ. ಮೊ। ಅಲೆಕ್ಸಾಂಡರ್ ಸೊಜ್, ಪ್ರಾಂಶುಪಾಲ್ ಮಾ। ಲಿಯೊ ಡಿ'ಸೊಜ್, ಶ್ರೀ ವಿಶ್ವನಾಥ್ ಕಾಮತ್ ಆನಿ ತುಳು ವಾಕ್ಸರೆಚೊ ಶ್ರೀ ಯು.ಪಿ. ಉಪಾಧ್ಯಾಯ ಸಯ್ರೆ ಜಾವ್ನ್ ಆಯಿಲ್ಲೆ. ಮೊ.

ಅಲೆಗ್ಸಾಂಡರ್ ಸೊಜಾನ್ ದೆ. ಆಂಜೆಲೊ ಮಾಫೆಯಿಚೆಂ ತೆಲಾಚಿತ್ರ್ ಅನಾವರಣ್ ಕೆಲೆಂ. ಸಂಸ್ಥ್ಯಾಚೊ ನಿರ್ದೇಶಕ್ ಬಾ. ಹರ್ಬಟ್ ನೊರೊನ್ಹಾನ್ ಸ್ವಾಗತ್ ಆನಿ ಮುಖೆಲ್ ಸಯ್ರ್ಯಾಂಚಿ ಒಳಕ್ ಕರುನ್ ದಿಲಿ. ಹ್ಯಾ ಸಂದರ್ಭಾರ್ ಕೊಂಕಣಿ ಸಂಸ್ಥ್ಯಾ ದ್ವಾರಿಂ ಪ್ರಗಟ್ ಜಾಲ್ಲ್ಯಾ ದೋನ್ ಪುಸ್ತಕಾಂಚೆಂ ಉಗ್ತಾವಣ್ ಕಾರ್ಯೆಂ ಜಾಲೆಂ. ಮಂಜೇಶ್ವರ ಗೋವಿಂದ ಪೈ ಹಾಂಚಿ ಗೊಲ್ಗೊಥಾ ಕೃತಿ ಶ್ರೀ ಎಡ್ವರ್ಡ್ ನೊರೊನ್ಹಾನ್ ಕೊಂಕಣಿಕ್ ತರ್ಜುಮೊ ಕೆಲ್ಲಿ ಆನಿ ಶ್ರೀ ದಿನೇಶ್ ಪೈ ಹಾಣೆ ಕೊಂಕಣಿಂತ್ಲ್ಯಾ ಪ್ರಮುಖ್ ಗಾದಿ ವಿಂಚೂನ್ ತಾಚೊ ವಿವರಣ್ ದಿಲ್ಲೊ ಪುಸ್ತಕ್ ಮೊಕ್ಳಿಕ್ ಜಾಲೆ. ಕೊಚ್ಚಿಚೊ ಕೆ.ಎಸ್. ಶೆಣೈ, ದೊ. ವಿಲಿಯಮ್ ಮಾಡ್ತಾ, ಗೊಂಯ್ಕಾರ್ ಕವಿ ಶ್ರೀ ನಾಗೇಶ್ ಕರ್ಮಾಲಿ, ಬೈಂದೂರು ದೇವರಾಯ ಅಯ್ಯಗಳ್, ಜಿ.ಜಿ. ವಾಸುದೇವ ಪ್ರಭು, ಲೊರೆನ್ಸ್ ಲೋಬೊ, ವಿಜೆಪಿ ಸಲ್ಡಾನ್ಹಾ, ಕೊಚ್ಚಿಚೊ ಶ್ರೀ ಪುರುಷೋತ್ತಮ ಮಲ್ಲ್ಯಾ, ದಾಂಡೇಲಿಚೊ ಕೆ. ಎನ್. ರಾವ್ ಹಾಂಣಿ ಸರ್ವಾಂನಿ ಆಪಾಪ್ಲಿಂ ಸುಚನಾಂ ಆನಿ ವಾಕ್ಸರೆಚ್ಯಾ ವಾವ್ರಾಕ್ ತಾಂತಾಂಚೊ ಸಹಕಾರ್ ಭಾಸಾಯ್ಲೊ.

ಪ್ರಾಥಮಿಕ್ ಹಂತಾರ್ ಫಾ. ಹರ್ಬರ್ಟ್ ನೊರೊನ್ಹಾ ಜೆ.ಸ. ಹಾಚ್ಯಾ ಮುಖೆಲ್ಪಣಾರ್ ವಾಕ್ಸರಿಚೆಂ ಕಾಮ್ ಸುರು ಜಾಲೆಂ. ಉಪ್ರಾಂತ್ ಫಾ. ವಿಲ್ಲಿ ಡಿಸಿಲ್ವಾ ಹಾಕಾ ಸಂಪಾದಕ್ ಮ್ಹಣ್ ನೇಮಕ್ ಕೆಲೊ. ಪೂಣ್ ದುರಾದೃಷ್ಟಾವಶಾತ್ ಸರ್ಕಾರಾನ್ ಮುಕ್ಲೆ ಅನುದಾನ್ ರಾವಯಿಲ್ಲ್ಯಾನ್ ಆನಿ ಹೆರ್ ಸಬಾರ್ ತಾಂತ್ರಿಕ್ ಸಮಸ್ಯಾಂ ನಿಮ್ತಿಂ ಹೆಂ ಯೋಜನ್ ಸ್ಥಗಿತ್ ಜಾಲೆಂ.

4.1.1992 ದಿಸಾ ಕೊಲೆಜಿಂತ್ ಕೊಂಕಣಿ ಅಧ್ಯಯನ್ ಉಗ್ತಾವಣ್ ಸುವಾಳ್ಯಾಂತ್ ಕೊಂಕಣಿ ಕವಿ ಜೆ.ಬಿ. ಸಿಕ್ವೇರಾಚೊ ಕವಿತಾ ಸಂಗ್ರಹ್ 'ಅಶಿಂ ಆಯ್ಲಿಂ ಲ್ಹಾರಾಂ' ಪುಸ್ತಕ್ ಮೊಕ್ಳಿಕ್ ಕೆಲೊ. ಶ್ರೀ ಪಾವ್ಲು

ಮೊರಾಸಾನ್ ಅಧ್ಯಯನ್ ವಿಭಾಗಾಚೊ ಸ್ಮಾರಕ್ ಅಂಕೊ ಉಗ್ತಾಯ್ಲೊ. ಕೊಲೆಜಿಚೊ ಪ್ರಾಂಶುಪಾಲ್ ಬಾ. ಜೊಸೆಫ್ ನೆಲಪತಿ ಹಾಣೆಂ ಸಯ್ರ್ಯಾಂಕ್ ಆನಿ ವಾವ್ರಾಡ್ಯಾಂಕ್ ಉಪ್ಕಾರ್ ಆಟಯ್ಲೊ.

22 ಜನೆರ್ 1992 ತಾರಿಕೆರ್ ಕೊಂಕಣಿ ಅಧ್ಯಯನ್ ಕೇಂದ್ರಾಂತ್ ಕರ್ನಾಟಕಾಂತ್‌ಚ್ ಪಯಿಲ್ಲೆ ಪಾವ್ಟಿಂ ರೆಕ್ಟರ್ ಮಾ. ಬಾ. ಆವೆಲಿನ್ ಡಿ'ಸೊಜಾಚ್ಯಾ ಅಧ್ಯಕ್ಷಪಣಾರ್ ದಿರೆಕ್ತೊರ್ ಬಾ। ಜೆ.ಸಿ. ನೆಲಪತಿನ್ 30 ಜಣ್ ವಿದ್ಯಾರ್ಥಿಂ ಸವೆಂ ಎಕಾ ವರ್ಸಾಚೊ ಕೊಂಕಣಿ ಡಿಪ್ಲೊಮಾ ಕೋರ್ಸ್ ಸುರು ಕೆಲೊ.

1993 ಫೆಬ್ರೆರ್ 19–21 ಪರ್ಯಾಂತ್ ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಸಭಾಸಾಲಾಂತ್ ತೀನ್ ದಿಸಾಂಚೆಂ ಕೊಂಕಣಿ ಸಾಹಿತ್ಯಿಕ್ ಕಾರ್ಯಾಗಾರ್ ಮಾಂಡುನ್ ಹಾಡ್ಲೆಂ. ಮಂಗ್ಳುರ್ ಭಾರತ್ ಬೀಡಿ ಸಂಸ್ಥ್ಯಾಚೊ ಆಡಳಿತ್ ನಿರ್ದೇಶಕ್ ಶ್ರೀ ಗಣಪತಿ ಪೈ ಹಾಣೆಂ ಕಾರ್ಯಾಗಾರ್ ಉಗ್ತಾವಣ್ ಕೆಲೆಂ. ಅಖ್ಯಾ ಕರ್ನಾಟಕ್ ಮಟ್ಟಾರ್ ಕೊಂಕಣಿ ಅಧ್ಯಯನ್ ವಿಭಾಗ್ ಸುರು ಕೆಲ್ಲೊ ಆನಿ ಆಪ್ಲಿ ಮಾಯ್ ಭಾಸ್ ಕೊಂಕಣಿ ನ್ಹಂಯ್ ಆಸ್‌ಲ್ಲ್ಯಾ ತಶೆಂಚ್ ಕೊಂಕಣಿ ಉಲಯ್ನಾತ್‌ಲ್ಲ್ಯಾ ಪ್ರಾಂಶುಪಾಲ್ ಮಾ. ಜೊಸೆಫ್ ನೆಲಪತಿನ್ ಕೊಂಕ್ಣೆ ವಯ್ರ್ ಉಚಾರ್ಲ್ಲೊ ಅಭಿಮಾನ್ ವಿಶೇಸ್ ಮ್ಹಣ್ ತಾಣೆಂ ಹೊಗ್ಳಿಕ್ ಉಚಾರ್ಲಿ. ಸಾಂ. ಲುವಿಸ್ ಕೊಲೆಜ್ ಮುಳಾಥಾವ್ನ್ ಇಂಗ್ಲಿಷ್ ಮಾಧ್ಯಮಾಂತ್ ಶಿಕಪ್ ದೀವ್ನ್ ಪ್ರಖ್ಯಾತ್ ಜಾಲ್ಯಾರಿ ಕೊಂಕಣಿಕ್ ದಿಲ್ಲ್ಯಾ ಮಾನಾಕ್ ಜೆಜ್ವಿತಾಂಕ್ ತಾಣೆಂ ಅಭಿನಂದನ್ ಪಾಟಯ್ಲೆ.

ಪ್ರಮುಖ್ ಸಂಪನ್ಮೂಳ್ ವೆಕ್ತಿ ಜಾವ್ನ್ ಗೊಂಯ್ಚ್ಯಾ ತೊಮಾಸ್ ಸ್ಟೀವನ್ಸ್ ಕೊಂಕಣಿ ಕೇಂದ್ರಾಚೊ ಖ್ಯಾತ್ ವಿದ್ವಾಂಸ್ ಆನಿ ಭಾಶಾತಜ್ಞ್ ಮಾ. ದೊ. ಪ್ರತಾಪ್ ನಾಯಕಾನ್ ಪ್ರಸ್ತಾವನ್ ಭಾಷಣ್ ಕೆಲೆಂ.

ಗೊಂಯ್ ಆನಿ ಮಂಗ್ಳುರ್ಚೆ ಪ್ರವೀಣ್ ಭಾಶಾ ಶಾಸ್ತ್ರಿಂನಿ ಚಲವ್ನ್ ವ್ಹೆಲ್ಲ್ಯಾ ಹ್ಯಾ ಕಾರ್ಯಾಗಾರಾಂತ್ ಪ್ರಮುಖ್ ವಿಶಯ್ ಜಾವ್ನ್ ಕೊಂಕಣಿಚೆಂ ಪ್ರಮಾಣೀಕರಣ್, ಲಿಪಿ ಆನಿ ಶಾಳಾಂನಿ ಕೊಂಕಣಿ ಭಾಸ್ ಶಿಕಂವ್ಚ್ಯಾ ವಿಶಿಂ ವಿಚಾರ್ ವಿನಿಮಯ್, ಚರ್ಚಾ ತಿನೀ ದಿಸಾಂನಿ ಚಲಯ್ಲಿ.

ಹ್ಯಾ ಕಾರ್ಯಾಗಾರಾಂತ್ ಆದ್ಲ್ಯಾ ವರ್ಸಾ ಕೊಂಕಣಿ ಅಧ್ಯಯನಾಚೊ ಡಿಪ್ಲೊಮಾ ಕೋರ್ಸ್ ಕೆಲ್ಲ್ಯಾ 17 ವಿದ್ಯಾರ್ಥಿಂಕ್ ಮೌಲ್ಯ್ ಪತ್ರಿಕಾಂ, ಕರ್ನಾಟಕ್ ಸರ್ಕಾರಾಚೊ ಕಾರ್ಮಿಕ್ ಮಂತ್ರಿ ಶ್ರೀ ಬ್ಲೇಸಿಯಸ್ ಡಿಸೋಜಾನ್ ವಿತರಣ್ ಕರ್ನ್ ಘಟಕೋತ್ಸವ್ ಆಚರಣ್ ಜಾಲೊ. ತೀನ್ ದಿಸಾಂಚ್ಯಾ ಹ್ಯಾ ಕಾರ್ಯಾಗಾರಾಂತ್ ಮಂಗ್ಳುರ್ಚ್ಯಾ ಹರ್‌ಯೆಕಾ ಶಿಕ್ಷಣ್ ಸಂಸ್ಥ್ಯಾಂಚ್ಯಾ ವ್ಹಡಿಲಾಂನಿ, ತಜ್ಞಾಂನಿ, ಕೊಂಕಣಿ ಅಧ್ಯಯನ್ ವಿಭಾಗಾಚ್ಯಾ ಶಿಕ್ಷಕ್ ಆನಿ ವಿದ್ಯಾರ್ಥಿಂನಿ, ಪತ್ರಿಕಾ ಸಂಪಾದಕಾಂನಿ ವಾಂಟೊ ಘೆತ್‌ಲ್ಲೊ.

1993 ಮೇ ಮಹಿನ್ಯಾಂತ್ ಸಾಂ. ಲುವಿಸ್ ಕೊಲೆಜಿಚ್ಯಾ ಕೊಂಕಣಿ ಅಧ್ಯಯನ್ ವಿಭಾಗಾನ್ ಸಾಂ. ಜುಜೆ ಸೆಮಿನರಿಚ್ಯಾ ದೇವ್‌ಶಾಸ್ತ್ರಾಚ್ಯಾ ವಿದ್ಯಾರ್ಥಿಂಕ್ ಎಕಾ ಹಫ್ತ್ಯಾಚೊ ಕೊಂಕಣಿ ಕೋರ್ಸ್ ಆಸಾ ಕೆಲ್ಲೊ. ಸುಮಾರ್ ತೀಸ್ ವಿದ್ಯಾರ್ಥಿಂನಿ ಹಾಂತುನ್ ಭಾಗ್ ಘೆತ್ಲೊ. 1994 ಮಾರ್ಚ್ ಮಹಿನ್ಯಾ ಥಾವ್ನ್ ಬಾ. ಪ್ರಶಾಂತ್ ಮಾಡ್ತಾ ಪ್ರಿನ್ಸಿಪಾಲ್ ಜಾವ್ನ್ ನೇಮಕ್ ಜಾಲೊ. ತಾಣೆಂ ಕೊಂಕಣಿ ಸಂಸ್ಥ್ಯಾಕ್ ಆನಿ ಡಿಪ್ಲೊಮಾ ಕೋರ್ಸಾಕ್ ಪ್ರೊ. ಬೆನೆಟ್ ಪಿಂಟೊಕ್ ಕಾರ್ಯಕಾರಿ ದಿರೆಕ್ತೊರ್ ನೆಮ್ಲೊ.

1994 ಅಕ್ಟೋಬರ್ 29–30ವೆರ್ ಕೊಂಕಣಿ ಅಧ್ಯಯನ್ ವಿಭಾಗ್ ಆನಿ ರಾಕ್ಣೊ ಹಫ್ತ್ಯಾಳ್ಯಾನ್ ಕೊಲೆಜ್ ಸಭಾಂಗ್ಣಾಂತ್ ಕೊಂಕಣಿ ಬರ್ಪಾ ರಿತಿ ವಿಶಿಂ ಪರಿಸಂವಾದ್ ಚಲಯ್ಲೊ. ಸಂಪನ್ಮೂಳ್ ವೆಕ್ತಿ ಜಾವ್ನ್ ದೊ. ವಿಲಿಯಮ್ ಮಾಡ್ತಾ, ದೊ. ಪ್ರತಾಪ್ ನಾಯ್ಕ್ ಆನಿ ದೊ. ವಿಲಿಯಮ್

ದ.ಸಿಲ್ವ್ ಆಯಿಲ್ಲೆ. ಪರಿಸಂವಾದಾಂತ್ 'ಕೊಂಕಣಿ ಭಾಸ್ ಆನಿ ಕಾನಡ ವರ್ಣಮಾಳ್', 'ದಿರ್ವೆಂ ಆನಿ ಸಿಲ್ವೆಸ್ತರ್ ಮಿನೆಜಾ ಉಪ್ರಾಂತ್ಲಿ ಕೊಂಕಣ ಬರೊಂವ್ಚಿ ರೀತ್', ಆನಿ 'ಸಮಾಜ್, ಭಾಸ್ ಆನಿ ಬರಪ್' ಹ ವಿಶಯಾಂಚೆರ್ ಸಂಪನ್ಮೂಳ್ ವೆಕ್ತಿಂನಿ ವಿಚಾರ್ ಮಾಂಡ್ಲೆ. 63 ಜಣಾಂ ಭಾಗ್ ಘೆತ್‌ಲ್ಲ್ಯಾ ಹ್ಯಾ ಪರಿಸಂವಾದಾಂತ್ ವಿವಿಧ್ ಪತ್ರಾಂಚೆ ಸಂಪಾದಕ ಹಾಜರ್ ಆಸ್‌ಲ್ಲೆ. ಎಕೆ ಭಾಶೆಚೆ ಪ್ರಗತೆಕ್ ಶಿಕ್ಪಾ ಮಾಧ್ಯಮ್, ಯಾ ಶಿಕ ವಿಶಯ್ ಜಾವ್ನ್ ತಿ ಭಾಸ್ ವಾಡೊನ್ ಯೆಜಾಯ್ ಜಾಲ್ಯಾರ್, ಬರ ರಿತಿಂತ್ ಏಕ್‌ರೂಪ್ ಭೊವ್ ಗರ್ಜೆಚೆಂ. ಹಾಕಾ ಶಿಕ್ಪಾ ಸಂಸ್ಥ್ಯಾಂಚೊ ಕೊಂಕಣಿ ಭಾಶಾ ತಜ್ಞಾಂಚೊ, ಪತ್ರಾಂಚ್ಯಾ ಸಂಪಾದಕಾಂಚೊ ಆ ಬರವ್ಪ್ಯಾಂ – ವಾಚ್ಪ್ಯಾಂಚೊ ಸಹಕಾರ್ ಗರ್ಜ್ ದೆಕುನ್ ಕೊಂಕಣ ಭಾಶೆಚ್ಯಾ ವಾಡಾವಳೆಂತ್, ಘುಡಾರಾಂತ್ ಆಧಾರ್ ಜಾಂವ್ಚ್ಯಾಕ್ ಹ ಸಮ್ಮೇಳ್ ಚಡ್ ಉಪ್ಕಾರಾಚೊ ಜಾಲ್ಲೊ.

24 ಜೂನ್ 1995ವೆರ್ ಘುಡೆಂ ಕೊಲೆಜಿಂತ್ ದುಸ್ರಿ ಭಾಸ್ ಜಾವ ಕೊಂಕಣಿ ಶಿಕೊವ್ಯೆತ್ ಮ್ಹಣ್ ವಿಶ್ವವಿದ್ಯಾಲಯಾ ಥಾವ್ನ್ ಪರ್ವಣ್ಗಿ ಮೆ ಬಾ. ಪ್ರಶಾಂತ್ ಮಾಡ್ತಾಚ್ಯಾ ಮುಕೆಲ್‌ಪಣಾರ್ ಪಾಠ್‌ಪಟ್ಟಿ ತಯಾರ ಕರುನ್ ಮಂಗ್ಳುರ್ ವಿಶ್ವವಿದ್ಯಾಲಯಾಕ್ ದಿಲಿ. 15 ಜೂನ್ 1996 ಥಾವ ಬಿ.ಎ. ದುಸ್ರ್ಯಾ ವರ್ಸಾಕ್ ಕೊಂಕಣಿ ಭಾಶೆಚೆಂ ಪಾದಾರ್ಪಣ್ ಜಾಲ ಆನಿ ಕೊಂಕಣಿಚ್ಯಾ ಚರಿತ್ರೆಂತ್ ಪಯಿಲ್ಲ್ಯಾ ಪಾವ್ಲಿಂ ಸಾಂ. ಲುವಿಸ ಕೊಲೆಜಿಂತ್ ಡಿಗ್ರಿ ಕ್ಲಾಸಿಚ್ಯಾ ವಿದ್ಯಾರ್ಥಿಂಕ್ ದುಸ್ರಿ ಭಾಸ್ ಜಾವ ಕನ್ನಡ, ಹಿಂದಿ ಆನಿ ಸಂಸ್ಕೃತಾಚ್ಯಾ ಬದ್ಲಾಕ್ ಕೊಂಕಣಿ ಶಿಕೊಂ ಆವ್ಕಾಸ್ ಲಾಭ್ಲೊ.

ಬಾ. ಪ್ರಶಾಂತ್ ಮಾಡ್ತಾ ಆನಿ ಪ್ರೊ. ಬೆನೆಟ್ ಪಿಂಟೊಚ ಪ್ರಯತ್ನಾನ್ 1992 ಥಾವ್ನ್ 1997 ಪರ್‌ಯಾಂತ್ ಪಾಂಚ್ ವರ್ಸಾ ಕೊಲೆಜಿಚ್ಯಾ ಬಾಂದ್ಪಾಂತ್ ಸಾಂಜೆ ವೆಳಾ ಚಲ್‌ಲ್ಲೊ ಎಕಾ ವರ್ಸಾಚೆ

ಕೊಂಕಣಿ ಡಿಪ್ಲೊಮಾ ಕೋರ್ಸ್ 7 ಮಾರ್ಚ್ 1997 ವೆರ್ ದೋನ್ ವರ್ಸಾಚೊ ಸ್ನಾತಕೋತ್ತರ್ ಕೊಂಕಣಿ ಡಿಪ್ಲೊಮಾ ಕರೆಸ್ಪೊಂಡೆನ್ಸ್ ಕೋರ್ಸ್ ಜಾವ್ನ್ ಸುರ್ವಾತ್ ಕರ್ಚ್ಯಾಕ್ ಜಾಹೀರ್ ಕೆಲೆಂ. ಹ್ಯಾಚ್ ವರ್ಸಾ ಆಗಸ್ಟ್ 20 ಥಾವ್ನ್ ಕಾರ್ಯಾರುಪಾಕ್ ಆಯಿಲ್ಲ್ಯಾ ಹ್ಯಾ ಕರೆಸ್ಪೊಂಡೆನ್ಸ್ ಕೋರ್ಸಾಚೊ ಕಾರ್ಯಕಾರೀ ನಿರ್ದೇಶಕ್ ಪ್ರೊ. ಬೆನೆಟ್ ಪಿಂಟೊ ನೇಮಕ್ ಜಾಲೊ. ಹ್ಯಾ ದ್ವಾರಿಂ ಸಂಸಾರ್‌ಭರ್ ವಿದ್ಯಾರ್ಥಿಂಕ್ ತಾಂತುಂ ಭಾಗ್ ಘೆವ್ನ್ ಆಪ್ಲಿ ಶಿಕ್ಪಾ ತಾನ್ ಭಾಗಂವ್ಕ್ ಆವ್ಕಾಸ್ ಲಾಭ್ಲೊ. ಪಯ್ಲೆಂ ವರಸ್ ಕೊಂಕಣಿ ಭಾಶೆಚಿ ಆನಿ ಸಾಹಿತ್ಯಾಚಿ ಚರಿತ್ರಾ, ಕಥಾ ಆನಿ ಕಾದಂಬರಿಚೆಂ ಅಧ್ಯಯನ್, ಕೊಂಕಣಿ ನಾಟಕ್ ಕಲಾ, ಕೊಂಕಣಿ ಕವಿತಾ; ದುಸ್ರೆಂ ವರಸ್ ಲೋಕ್‌ವೇದ್ ಶಾಸ್ತಿರ್, ಸಾಹಿತಿಕ್ ಟಿಕಾ, ಭಾಸ್ ವಿಜ್ಞಾನ್, ಸಾಹಿತಾಚಿ ತುಲನಾತ್ಮಕ್ ವರಪ್ಣಿ – ಅಶೆಂ 8 ಪತ್ಯ ವಿಶಯ್ ಆಸ್‌ಲ್ಲೆ.

2–9–2000 – ಹೊ ದೀಸ್ ಕೊಂಕಣಿ ಚರಿತ್ರೆಂತ್ ವಿಶೇಷ್ ಧಾಕ್ಲೊ ರಚ್ಚಾ ತಸಲೊ ಜಾಂವ್ಕ್ ಪಾವ್ಲೊ. ಕೊಂಕಣಿ ಸಂಸ್ಥ್ಯಾನ್ ಪ್ರಾರಂಭ್ ಕೆಲ್ಲ್ಯಾ ಕೊಂಕಣಿ ಸ್ನಾತಕೋತ್ತರ್ ಪದವಿ ಕರೆಸ್ಪೊಂಡೆನ್ಸ್ ಕೋರ್ಸಾಂತ್ ಉತ್ತೀರ್ಣ್ ಜಾಲ್ಲ್ಯಾ ವಿದ್ಯಾರ್ಥಿಂಕ್ ದೀಕ್ಷಾ ದಿಂವ್ಚೊ ಘಟಿಕೋತ್ಸವ್ ಸಂಭ್ರಮಾನ್ ಚಲ್ಲೊ. ಕೊಲೆಜಿಚ್ಯಾ ಸಭಾಂಗ್ಣಾಂತ್ ದೇಶ್ ವಿದೇಶಾಂತ್ಲ್ಯಾ 85 ವಿದ್ಯಾರ್ಥಿಂಕ್ ಗೊಂಯ್ ವಿಶ್ವವಿದ್ಯಾಲಯಾಚೊ ಕುಲಗುರು ದೊತೊರ್ ಬಿ.ಎಸ್. ಸೋಂದೆ ಹಾಚ್ಯಾ ಮುಖಾಂತ್ರ್ ಹಾತಾಂತರ್ ಕೆಲೊ. ಕೊಂಕಣಿಚ್ಯಾ ಆನಿ ಸಾಂ. ಲುವಿಸ್ ಕೊಲೆಜಿಚ್ಯಾ ಚರಿತ್ರೆಂತ್ ಪಯಿಲ್ಲೊ ಜಾವ್ನಾಸ್ಚ್ಯಾ ಹ್ಯಾ ಸಂಭ್ರಮಾಂತ್ ಪ್ರಾಂಶುಪಾಲ್ ಬಾ. ಪ್ರಶಾಂತ್ ಮಾಡ್ತಾ, ಕಾರ್ಯಕಾರಿ ದಿರೆಕ್ತೊರ್ ಪ್ರೊ. ಬೆನೆಟ್ ಪಿಂಟೊ, ರೆಕ್ಟರ್ ಮಾ.ಬಾ. ರಾಲ್ಫ್ ದೆ.ಕೊಸ್ತಾ ಉಪಸ್ಥಿತ್ ಆಸ್‌ಲ್ಲೆ.

19.11.2000 ವೆರ್ ಕೊಂಕಣಿ ಸಂಸ್ಥ್ಯಾನ್ ಮಂಗ್ಳುರಿ ಕಥೊಲಿಕ್ ಸಮುದಾಯಾಚಿ ವಂಶಾವಳಿ ವಿಶಿಂ ಅಧ್ಯಯನ್ ಕೆಲ್ಲ್ಯಾ ಡಾ. ಮಾಯ್ಕಲ್

ಲೋಬೊ ಹಾಚೆ 'ಡಿಸ್ಟಿಂಗ್ವಿಶ್ಡ್ ಮಂಗಲೊರಿಯನ್ ಕಥೊಲಿಕ್ಸ್ 1800–2000' ಸಂಸೋಧಿತ್ ಗ್ರಂಥ್ ಉಗ್ತಾಯ್ಲೊ.

25 ಮಾರ್ಚ್ 2001ವೆರ್ ಮಂಗ್ಳುರ್ ನಂತುರ್ಚ್ಯಾ ಐ.ಎಸ್.ಡಿ. ಸಭಾಸಾಲಾಂತ್ ಕೊಂಕಣಿ ಭಾಶೆ ವಿಕಾಸ್ ಸಭೆನ್ ಗೊಂಯ್ಚ್ಯಾ ತೊಮಾಸ್ ಸ್ಟೀವನ್ಸ್ ಕೊಂಕಣಿ ಕೇಂದ್ರಾ ಸಾಂಗಾತಾ ಕೊಂಕಣಿ ಭಾಸ್ ಕನ್ನಡ ಲಿಪಿನ್ ಪ್ರಮಾಣೀಕರಣ್ ಕರ್ಚೆಂ ತರ್ಬೆತಿ ಶಿಬಿರ್ ಆಸಾ ಕೆಲ್ಲೆಂ. ಹ್ಯಾ ಶಿಬಿರಾಂತ್ ಕೊಂಕಣಿ ಸಂಸ್ಥ್ಯಾ ತರ್ಫೆನ್ ಕಾರ್ಯಕಾರಿ ದಿರೆಕ್ತೊರ್ ಪ್ರೊ. ಬೆನೆಟ್ ಪಿಂಟೊ ಆನಿ ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ ಹಾಂಣಿ ಭಾಗ್ ಘೆವ್ನ್ ವಿಚಾರ್ ಮಂಡನ್ ಕೆಲೆ.

29 ಎಪ್ರಿಲ್ 2001 – ಸಾಂ. ಲುವಿಸ್ ಕೊಲೆಜಿಚಾ ಸಭಾಸಾಲಾಂತ್ ಕೊಂಕಣಿ ಲೇಖಕಾಂಚೊ ಎಕ್ತಾರ್ ಆನಿ ಕಾಣಿಕ್ ಪತ್ರಾನ್ ಸಾಂಗಾತಾ ಅಖಿಲ್ ಕರ್ನಾಟಕ ಕೊಂಕಣಿ ಸಮ್ಮೇಳ್ ಚಲಯ್ಲೊ. ಕೊಂಕಣಿ ಖಾತಿರ್ ದಿಲ್ಲಿ ಸೆವಾ ಮಾನುನ್ ಹ್ಯಾ ಸಮ್ಮೇಳನಾಂತ್ ಕೊಂಕಣಿ ಸಂಸ್ಥ್ಯಾಕ್ ಸನ್ಮಾನ್ ಕರುನ್ ಸನ್ಮಾನ್ ಪತ್ರ್ ಪಾವಿತ್ ಕೆಲೆಂ.

2001 ಜೂನ್ 24ವೆರ್ ಶ್ರೀ ಪ್ರೇಮ್‌ಕುಮಾರ್ – ಹಾಣೆಂ ಬರವ್ನ್ ಕೊಂಕಣಿ ಸಂಸ್ಥ್ಯಾನ್ ಪ್ರಗಟ್ ಕೆಲ್ಲೊ 'ಕೊಂಕಣಿ ಕಲಿಯೋಣ' ಪುಸ್ತಕ್ ಮಂಗ್ಳುರ್ ಡೊನ್‌ಬೊಸ್ಕೊ ಹೊಲಾಂತ್ ಚಲ್ಲ್ಯಾ ಕೊಂಕಣಿ ಅಕಾಡೆಮಿ ಪ್ರಶಸ್ತಿ ಪ್ರದಾನ್ ಸಮಾರಂಭಾಂತ್ ಮೊಕ್ಳಿಕ್ ಜಾಲೊ.

2001 ಜುಲ್ಯೆ 15ವೆರ್ ಸಾಂ. ಲುವೀಸ್ ಕೊಂಕಣಿ ಸಂಸ್ಥೊ, ಸಂದೇಶ ಪ್ರತಿಷ್ಠಾನ್ ಬಜ್ಜೋಡಿ, ಟಿ.ಎಮ್.ಎ. ಪೈ ಪ್ರತಿಷ್ಠಾನ್ ಮಣಿಪಾಲ್ ಆನಿ ರಾಕ್ಣೊ ಸಾತೊಳೆಂ ಸಾಂಗಾತಾ ಮೆಳೊನ್ ಮಾ. ಸಿ.ಸಿ.ಎ ಪೈ ಸಂಸ್ಮರಣ್ ವಿಚಾರ್ ಸಾತೆಂ ಮಾಂಡೂನ್ ಹಾಡ್ಲೆಂ. ಹ್ಯಾ ವಿಚಾರ್

ಸಾತ್ಯಾಂತ್ ಕೊಂಕಣಿ ಸಂಸ್ಥ್ಯಾಚೊ ದಿರೆಕ್ತೊರ್ ತಶೆಂಚ್ ಸಹಾಯಕಾಂನಿ ಸಕ್ರಿಯ್ ಭಾಗ್ ಘೆತ್ಲೊ.

2001 ಆಗಸ್ಟ್ 20 ದಿಸಾ ಕಾಣಿಕ್ ಪತ್ರಾ ತರ್ಫೆನ್ 9ವೊ ಕೊಂಕಣಿ ಮಾನ್ಯತಾ ದಿವಸ್ ಮಂಗ್ಳುರ್ ಟೌನ್‌ಹೊಲಾಂತ್ ಆಚರಣ್ ಜಾಲೊ. ಹ್ಯಾ ಸಂದರ್ಭಿಂ ಕೊಂಕಣಿ ಭಾಶೆಕ್ ದಿಲ್ಲ್ಯಾ ಸೆವೆ ಖಾತಿರ್ ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾಕ್ ಸನ್ಮಾನ್ ಪತ್ರಾ ಸವೆಂ ಸನ್ಮಾನ್ ಕೆಲೊ.

13 ಆನಿ 20 ಜನೆರ್ 2002 – ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಸಭಾಂಗ್ಣಾಂತ್ ಕಾನಡಿ ಲಿಪಿಯೆನ್ ಕೊಂಕಣಿ ಬರಂವ್ಚಿ ಪ್ರಮಾಣ್ ರಿತಿ ವಿಶಿಂ ದೋನ್ ಕಾಮಾಸಾಳಾಂ ಮಾಂಡೂನ್ ಹಾಡ್ಲಿಂ. ಗೊಂಯ್ಚ್ಯಾ ತೊಮಾಸ್ ಸ್ಟೀವನ್ಸ್ ಕೊಂಕಣಿ ಕೇಂದ್ರಾಚೊ ನಿರ್ದೇಶಕ್ ಫಾ. ಪ್ರತಾಪ್ ನಾಯ್ಕ್ ಆನಿ ಫಾ। ವಾಲೇರಿಯಾನ್ ಫೆರ್ನಾಂದ್ ಸಂಪನ್ಮೂಳ್ ವೆಕ್ತಿ ಜಾವ್ನ್ ಆಯಿಲ್ಲೆ. ಹ್ಯಾ ಸಂದರ್ಭಾರ್ ತೊಮಾಸ್ ಸ್ಟೀವನ್ಸ್ ಕೇಂದ್ರಾಚೊ 'ಕಾನಡಿ ಲಿಪಿನ್ ಕೊಂಕಣಿ ಬರಂವ್ಚಿ ಪ್ರಮಾಣ್ ರೀತ್' ಮ್ಹಳ್ಳೊ ಪುಸ್ತಕ್ ವಿಮೋಚನ್ ಕೆಲೊ.

30.6.2002 – ಸಾಂ. ಲುಪಿಸ್ ಕೊಲೆಜಿಚ್ಯಾ ಸಭಾಸಾಲಾಂತ್ ಕೊಂಕಣಿ ಸಂಸ್ಥ್ಯಾಚ್ಯಾ ಆಶ್ರಯಾಖಾಲ್ ಮಾನೆಸ್ತ್ ಪಾವ್ಲು ಮೊರಾಸಾನ್ ಸಂಸೊದ್ ಚಲವ್ನ್ ಬರಯಿಲ್ಲೊ 'ಕೊಂಕಣಿ ಚಳ್ವಳ್' ಗ್ರಂಥ್ ರಾಕ್ಣೊ ಪತ್ರಾಚೊ ಆದ್ಲೊ ಸಂಪಾದಕ್ ಮಾ. ಮಾರ್ಕ್ ವಾಲ್ಡರಾನ್ ಮೊಕ್ಳಿಕ್ ಕೆಲೊ. ಮುಕೆಲ್ ಸಯ್ರೊ ಜಾವ್ನ್ ಮಂಗ್ಳುರ್ ಮಹಾನಗರಪಾಲಿಕೆಚೊ ಮೇಯರ್ ಶಶಿಧರ್ ಹೆಗ್ಡೆ ಆಯಿಲ್ಲೊ. ಹ್ಯಾ ಸಂದರ್ಭಾರ್ ಕೊಂಕಣಿ ಭಾಶೆಚ್ಯಾ ಅಭಿವೃದ್ಧೆಕ್ ವಾವ್ರ್ ಕೆಲ್ಲ್ಯಾ ಶ್ರೀಮತಿ ಒಕ್ಟೇವಿಯಾ ಆಲ್ಬುಕರ್ಕ್, ಆದ್ಲೊ ಕಾಯ್ದ್ಯಾ ಮಂತ್ರಿ ಶ್ರೀ ಬ್ಲೇಸಿಯಸ್ ಡಿಸೋಜಾ, ಮಾ। ಮಾರ್ಕ್ ವಾಲ್ಡರ್, ರಾಕ್ಣೊ ಸಂಪಾದಕ್ ಮಾ। ಎರಿಕ್ ಕ್ರಾಸ್ತಾ ಹಾಂಕಾಂ ಕೊಂಕ್ಣಿ ಸಂಸ್ಥ್ಯಾಚ್ಯಾ ತರ್ಫೆನ್ ಸನ್ಮಾನ್ ಕೆಲೊ.

20.10.2002 – ದೊ. ಮಾಯ್ಕಲ್ ಲೋಬೊ ಹಾಣೆಂ ಬರಯಿಲ್ಲೊ 'ಮಂಗ್ಳುರಿ ಕಥೊಲಿಕಾಂಚಿ ವ್ಯಕ್ತಿ ಚರಿತ್ರಾ' ಗ್ರಂಥ್ ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಸಭಾಂಗ್ಣಾಂತ್ ಆಸಾ ಕೆಲ್ಲ್ಯಾ ಕಾರ್ಯಕ್ರಮಾಂತ್ ಮೊಕ್ಳಿಕ್ ಕೆಲೊ. ಹೆಂ ಸಮಾರಂಭ್ ಜಿಲ್ಲಾಧಿಕಾರಿ ಶ್ರೀ ಎ.ಕೆ. ಮೊನ್ನಪ್ಪ ಹಾಚ್ಯಾ ಅಧ್ಯಕ್ಷ್ಪಣಾರ್ ಚಲ್ಲೆಂ.

27.10.2002 ವೆರ್ ಮಂಗ್ಳುರ್ ಶಕ್ತಿನಗರ್ ಮಕಾಳೆಚ್ಯಾ ಕಲಾಂಗಣಾಂತ್, ಕರ್ನಾಟಕ್ ಕೊಂಕಣಿ ಭಾಶಾ ಮಂಡಳಾನ್ ಕೊಂಕಣಿಚಿ ಸೆವಾ ಖಾತಿರ್ ಕೊಂಕಣಿ ಸಂಸ್ಥ್ಯಾಕ್ ಪಾವಿತ್ ಕೆಲ್ಲೊ ಸನ್ಮಾನ್, ಕೊಂಕಣಿ ಸಂಸ್ಥ್ಯಾಚೊ ದಿರೆಕ್ತೊರ್ ಪ್ರೊ. ಬೆನೆಟ್ ಪಿಂಟೊನ್ ಸ್ವೀಕಾರ್ ಕೆಲೊ.

2002 ನವಂಬರ್ 29–30 ಹ್ಯಾ ದಿಸಾಂನಿ ಸಾಂ. ಲುವಿಸ್ ಕೊಲೆಜಿಚ್ಯಾ ಸಭಾ ಸಾಲಾಂತ್ ಅಖಿಲ್ ಭಾರತ್ ಸಾಹಿತ್ಯ್ ಅಕಾಡೆಮಿ ಢೆಲ್ಲಿ ಆನಿ ಕರ್ನಾಟಕ್ ಕೊಂಕಣಿ ಸಾಹಿತ್ಯ್ ಅಕಾಡೆಮಿಚಾ ಸಹಭಾಗಿತ್ವಾನ್ ಶೆಣ್ವೈ ಗೊಂಯ್‌ಬಾಬಾಚ್ಯೆ ಜಿಣಿಯೆ ಆನಿ ಕಾರ್ಯಾವಿಶಿಂ ಕಾರ್ಯಾಗಾರ್ ಚಲ್ಲೆಂ. ಹ್ಯಾ ಕಾರ್ಯಾಗಾರಾಕ್ ಗೊಂಯ್ಕಾರ್, ಕೊಚ್ಚಿಕಾರ್, ಮುಂಬಯ್‌ಕಾರ್ ಆನಿ ಮಂಗ್ಳುರ್ಚೆ ಸಾಹಿತಿ ಹಾಜರ್ ಆಸ್‌ಲ್ಲೆ. ಕೊಂಕಣಿ ಸಂಸ್ಥ್ಯಾ ತರ್ಫೆನ್ ಕಾರ್ಯಕಾರಿ ದಿರೆಕ್ತೊರ್ ಪ್ರೊ. ಬೆನೆಟ್ ಪಿಂಟೊನ್ ಸಕ್ರಿಯ್ ಭಾಗ್ ಘೆತ್ಲೊ.

24 ಆಗಸ್ಟ್ 2003 – ಬೆಂಗ್ಳುರ್ ರವೀಂದ್ರ ಕಲಾ ಕ್ಷೇತ್ರಾಂತ್ ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾಂತ್ ವಾವುರ್ಪಿ ಶ್ರೀ ಗೋಪಾಲ ಗೌಡಾ – ಹಾಕಾ ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿಚಿ 2002ವ್ಯಾ ವರ್ಸಾಚಿ 'ಗೌರವ್ ಜಾನಪದ ಪ್ರಶಸ್ತಿ', ಕನ್ನಡ ಆನಿ ಸಂಸ್ಕೃತಿ ಇಲಾಖೆಚೆ ಮಂತ್ರಿ ರಾಣಿ ಸತೀಶ್ ಹಿಣೆಂ, ಅಕಾಡೆಮಿಚೊ ಅಧ್ಯಕ್ಷ್ ಮೊ. ಅಲೆಗ್ಸಾಂಡರ್ ಡಿಸೊಜಾಚ್ಯಾ ಉಪಸ್ಥಿತಿರ್ ಪ್ರದಾನ್ ಕೆಲಿ.

8, 9, 10 ದಶಂಬರ್ 2003 ವೆರ್ ಕೊಲೆಜಿಕ್ ಭೆಟ್ ದಿಲ್ಲ್ಯಾ NAAC ಪಂಗ್ಡಾಚ್ಯಾ ವರಯ್ಣಾರಾಂನಿ ಕೊಂಕಣಿ ಸಂಸ್ಥ್ಯಾ ಮುಖಾಂತ್ರ್ ಕೊಲೆಜಿಂತ್ ಕೊಂಕಣಿ ಭಾಶೆಚಾ ಶಿಕ್ಷಣಾಕ್ ಆವ್ಕಾಸ್ ಕರುನ್ ದಿಲ್ಲ್ಯಾಕ್ ಆನಿ ಕೊಂಕಣಿ ಬುಕಾಂ ವಳೆರ್ ಪಳೆವ್ನ್ ಹೊಗ್ಳಿಕ್ ಉಚಾರ್ಲಿ.

17 ದಶಂಬರ್ 2003ವೆರ್ ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಐ.ಟಿ. ಸಭಾ ಸಾಲಾಂತ್ ದೆ. ಬೆನೆಟ್ ಪಿಂಟೊ ಸ್ಮಾರಕ್ ಉಪನ್ಯಾಸ್ ಸಾದರ್ ಕೆಲೊ. ಮುಕೆಲ್ ಸಯ್ರೊ ಫಾಮಾದ್ ಸಂಗೀತ್‌ಕಾರ್ ಬಾ. ಚಾರ್ಲ್ಸ್ ವಾಸ್ ಎಸ್.ವಿ.ಡಿ. ಹಾಣೆಂ ಕೊಂಕಣಿ ಸಂಗೀತಾವಿಶಿಂ ಉಲವ್ಪ್ ದಿಲೆಂ.

24 ಎಪ್ರಿಲ್ 2004 – ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಐ.ಟಿ. ಸಭಾಸಾಲಾಂತ್ ದೆ. ಸಿಲ್ವೆಸ್ಟರ್ ಮೊಂತೆರೊ ಸ್ಮಾರಕ್ ಉಪನ್ಯಾಸ್ ಆನಿ ಕೊಲೆಜಿಚೊ ನಿವೃತ್ತ್ ಪ್ರಾಂಶುಪಾಲ್ ಫಾ. ಪ್ರಶಾಂತ್ ಮಾಡ್ತಾ ಹಾಚೆ ಪಾಂಚ್ ಬೂಕ್ ಉಗ್ತಾವಣೆಚೆಂ ದೊಡೆಂ ಕಾರ್‌ಯೆಂ ಮಾಂಡುನ್ ಹಾಡ್ಲೆಂ. ಮಂಗ್ಳುರ್ಚೊ ಧರ್ಮಾಧ್ಯಕ್ಷ್ ಮಾ. ಲುವಿಸ್ ಪಾವ್ಲ್ ಸೊಜ್ ಬಾಪಾನ್ ಹ್ಯಾ ಪುಸ್ತಕಾಂಚೆಂ ಉಗ್ತಾವಣ್ ಕೆಲೆಂ. ಸಿಲ್ವೆಸ್ತರ್ ಮೊಂತೆರೊ ಸ್ಮಾರಕ್ ಉಪನ್ಯಾಸ್ ಸಾಂ. ಜುಜೆ ಸೆಮಿನರಿಚೊ ರೆಕ್ಟರ್ ಫಾ. ವಿಕ್ಟರ್ ಮಚಾದೊ ಹಾಣಿಂ ಕೆಲೊ. ಸಾಂ. ಲುವಿಸ್ ಕೊಲೆಜಿಚೊ ರೆಕ್ಟರ್ ಬಾ। ಫ್ರಾನ್ಸಿಸ್ ಸೆರಾವೊ ಹ್ಯಾ ಕಾರ್ಯಾಚೊ ಅಧ್ಯಕ್ಷ್ ಬಸ್‌ಲ್ಲೊ.

19 ದಶಂಬರ್ 2004 ದಿಸಾ ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಐ.ಟಿ. ಸಭಾ ಸಾಲಾಂತ್ ರೆಕ್ಟರ್ ಬಾ. ಫ್ರಾನ್ಸಿಸ್ ಸೆರಾವೊ ಜೆ.ಸ.ಚಾ ಅಧ್ಯಕ್ಷ್‌ಪಣಾರ್ ದುಸ್ರ್ಯಾ ವರ್ಸಾಚೊ ದೆ. ಬೆನೆಟ್ ಪಿಂಟೊ ಸ್ಮಾರಕ್ ಉಪನ್ಯಾಸ್ ಮಾಂಡುನ್ ಹಾಡ್‌ಲ್ಲೊ. ಸಂಪನ್ಮೂಳ್ ವೆಕ್ತಿ ಜಾವ್ನ್ ಆಯಿಲ್ಲ್ಯಾ ಶ್ರೀ ಡೊಲ್ಫಿ ಕಾಸ್ಸಿಯಾನ್ ‘ಕರ್ನಾಟಕಾಂತ್ ಕೊಂಕಣಿ

ಪತ್ರಿಕೋದ್ಯಮ್ ಆನಿ ಕೊಂಕಣಿ ಪತ್ರಾಂ' ಮ್ಹಳ್ಳ್ಯಾ ವಿಶಯಾಚೆರ್ ಉಲವ್ಪ್ ಸಾದರ್ ಕೆಲೆಂ.

2004 ದಶೆಂಬರ್ 26–29 ಮಂಗ್ಳುರ್ ಜಪ್ಪಿನಮೊಗರು ಬಿಸ್ಪ್ ಬಾಜಿಲ್ ಸೊಜ್ ನಗರಾಂತ್ ಕೊಂಕಣಿ ಕಥೊಲಿಕಾಂಚೊ ಚಾರಿತ್ರಿಕ್ ಜಾಗತಿಕ್ ಸಮ್ಮೇಳ್ ಚಲ್‌ಲ್ಲೊ. ಹ್ಯಾ ಸಮ್ಮೇಳನಾಂತ್ ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾನ್ ಪುಸ್ತಕ್ ಪ್ರದರ್ಶನಾಸಾಲ್ ಘಾಲುನ್ ಚಾರ್ ದಿಸಾಂನಿ ಭಾಗ್ ಘೆತ್ಲೊ.

2005 ಜನೆರ್ 12ವೆರ್ ಕೊಲೆಜಿಚ್ಯಾ ಶತಮಾನೋತ್ತರ್ ರುಪ್ಯೋತ್ಸವ್ (125 ವರ್ಸಾಂ) ಆಚರಣ್ ಸಂಪ್ಣೆ ಸುವಾಳ್ಯಾಂತ್ ನಿವೃತ್ತ್ ಪ್ರಿನ್ಸಿಪಾಲ್ ಆನಿ · ಕೊಂಕಣಿ ಸಂಸ್ಥ್ಯಾಚೊ ದಿರೆಕ್ತೊರ್ ಫಾ। ಪ್ರಶಾಂತ್ ಮಾಡ್ತಾನ್ ಬರಯಿಲ್ಲೊ ಕೊಲೆಜಿಚ್ಯಾ ಚರಿತ್ರೆಚೊ ಬೃಹತ್ ಸಂಶೋಧನಾತ್ಮಕ್ ಗ್ರಂಥ್ 'On Eagles Wings an intimate History of 125 years of St. Aloysius College' ಮೊಕ್ಳಿಕ್ ಜಾಲೊ. ಕೊಲೆಜಿಚ್ಯಾ ಅಲ್ಯುಮ್ನಿ ಎಸೋಸಿಯೇಶನಾನ್ ಹೊ ಗ್ರಂಥ್ ಪ್ರಗಟ್ ಕೆಲ್ಲೊ. ಜೆಜ್ವಿತ್ ಪ್ರೊವಿನ್ಶಿಯಲ್ ಬಾ. ವಿಜಯ್ ಪ್ರಭು, ಎಮ್‌ಎಲ್‌ಸಿ ಬ್ಲೇಸಿಯಸ್ ಸೊಜ್, ಮಂಗ್ಳುರ್ ವಿಶ್ವವಿದ್ಯಾಲಯಾಚೊ ಕುಲಪತಿ ಪ್ರೊ. ಬಿ. ಹನುಮಯ್ಯ, ರೆಕ್ಟರ್ ಫಾ. ಫ್ರಾನ್ಸಿಸ್ ಸೆರಾವೊ ಆನಿ ಸಬಾರ್ ಮಾನ್ ಮನಿಸ್ ಉಪಸ್ಥಿತ್ ಆಸ್‌ಲ್ಲೆ.

1.6.2005 ವೆರ್ ಕಾನಡಿ ಲಿಪಿನ್ ಕೊಂಕಣಿ ಶಿಕಂವ್ಕ್ ಕರ್ನಾಟಕ್ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ ಆಪಯಿಲ್ಲ್ಯಾ ಸಮಾಲೋಚನ್ ಸಭೆಂತ್ ಆನಿ ಮೈಸೂರ್ ಮಾನಸ ಗಂಗೋತ್ರಿಚ್ಯಾ ಭಾರತೀಯ್ ಭಾಸಾಂಚ್ಯಾ ಕೇಂದ್ರ್ ಸಂಸ್ಥ್ಯಾನ್ ಆಸಾ ಕೆಲ್ಲ್ಯಾ ಪಠ್ಯ ಪುಸ್ತಕ್ ರಚನಾ ಸಮಿತಿಚ್ಯಾ ಸಭೆಂತ್ ಕೊಂಕಣಿ ಸಂಸ್ಥ್ಯಾ ತರ್ಫೆನ್ ಶ್ರೀಮತಿ ಗ್ಲೇಡಿಸ್ ರೇಗೊ ಹಾಜರ್ ಜಾಲ್ಲಿ.

9.7.2005 ವೆರ್ ಕರ್ನಾಟಕ್ ಕೊಂಕಣಿ ಸಾಹಿತ್ಯ ಅಕಾಡೆಮಿಚಿ 2004
ರ್ಸಾಚಿ ಗೌರವ್ ಸಾಹಿತ್ಯ್ ಪ್ರಶಸ್ತಿ ಕೊಂಕಣಿ ಸಂಸ್ಥ್ಯಾಂತ್ಲಿ ವಾವ್ರಾಡಿ
ಮತಿ ಗ್ಲೇಡಿಸ್ ರೇಗೊ ಹಿಕಾ ಲಾಬ್ಲಿ. ಬೆಳ್ಗಾಂವ್ಚಿ ಮೇಯರ್ ಶ್ರೀಮತಿ
ಂದನಾ ಮೋಹನ್ ಹಿಣೆ ಬೆಳ್ಗಾಂವ್ ಕುಮಾರ ಗಂಧರ್ವ
ಂಗಮಂದಿರಾಂತ್ ಪ್ರಶಸ್ತಿ ಪ್ರದಾನ್ ಕೆಲಿ.

2005 ಆಗಸ್ಟ್ 14 ವೆರ್ ಸಾಂ. ಲುವಿಸ್ ಕೊಲೆಜ್ ಕೊಂಕಣಿ
ಂಸ್ಥೊ ಆನಿ ಕರ್ನಾಟಕ್ ಕೊಂಕಣಿ ಭಾಶಾ ಮಂಡಳ್ ಹಾಂಚ್ಯಾ
ಹಯೋಗಾನ್ ಶ್ರೀ ಪಾವ್ಲ ಮೊರಾಸಾನ್ ಬರಯಿಲ್ಲೊ ಕೊಂಕಣಿ
ಳ್ವಳ್ ಸರಣಿಚೊ ದುಸ್ರೊ ಗ್ರಂಥ್ ಪತ್ರಿಕೋದ್ಯಮಾಚೊ ಪಯ್ಲೊ ಭಾಗ್
ಾಗರಣ್’ ಮೊಕ್ಳಿಕ್ ಕಾರ್ಯೆಂ ದೆರೆಬಯ್ಲ್ ಫಿರ್ಗಜ್ ಹೊಲಾಂತ್
ಲ್ಲೆಂ.

2005 ಆಗಸ್ಟ್ 20 ದಿಸಾ ಕರ್ನಾಟಕ್ ಕೊಂಕಣಿ ಸಾಹಿತ್ಯ್
ಕಾಡೆಮಿನ್ ಕೊಂಕಣಿ ಭಾಶೆಕ್ ಮಾನ್ಯತಾಯ್ ಮೆಳ್ಲ್ಲೊ 13
ರ್ಸಾಂಚೊ ದೀಸ್ ಆಚರಣಾ ಬಾಬ್ತಿನ್ ಆಸಾ ಕೆಲ್ಲ್ಯಾ ದಿವ್ಯಾ ಭಂವ್ಡೆಕ್
ಾಂಕಣಿ ಸಂಸ್ಥೊ ಆನಿ ಸಾಂ. ಲುವಿಸ್ ಕೊಲೆಜ್ ಕೊಂಕಣಿ ಸಂಘಾ
ರ್ಫೆನ್ ಲೊಯೊಲಾ ಗೆಟಿಲಾಗಿಂ ಯೆವ್ಕಾರ್ ಕರುನ್, ದಿವೊ ಘೆವ್ನ್
ವ್ಯಾ ಭಂವ್ಡೆಕ್ ಗೌರವ್ ದಿಲೊ.

2005 ದಶೆಂಬರ್ 17–24 ಹ್ಯಾ ದಿಸಾಂನಿ ಬಿಕರ್ನಕಟ್ಟೆ ಕಾರ್ಮೆಲ್
ಡ್ಯಾರ್ ಕೊಂಕಣಿ ಸಾಹಿತ್ಯ್ ಅಕಾಡೆಮಿನ್ ಕೊಂಕಣಿ ಲೇಖಕ್,
ಗಟ್ಣಾರ್, ಸಂಗೀತ್ ರಚ್ಣಾರ್, ನಿರ್ಮಾಪಕ್ ಆನಿ ಪತ್ರ್ಕಾರಾಂಕ್
ೋತ್ಸಾಹ್ ದಿಂವ್ಚ್ಯಾ ಖಾತಿರ್ ಪುಸ್ತಕಾಂಚ್ಯಾ ವಿಕ್ರ್ಯಾಕ್ ಕೊಂಕಣಿ
ಜಾರ್ ಆಸಾ ಕೆಲ್ಲೆಂ. ಹ್ಯಾ ಬಜಾರಾಂತ್ ಬುಕ್ ಸ್ಟಾಲ್ ಘಾಲ್ನ್
ಾಂಕಣಿ ಸಂಸ್ಥ್ಯಾನ್ ಸಾತ್ಯೀ ದಿಸಾಂನಿ ಭಾಗ್ ಘೆತ್ಲೊ.

2006 ಫೆಬ್ರೆರ್ 22ವೆರ್ ಸಾಂ. ಲುವಿಸ್ ಕೊಲೆಜ್ ಆಡಿಟೋರಿಯಮಾಂತ್ ಕೊಂಕಣಿ ಸಂಸ್ಥ್ಯಾಚೊ ರುಪ್ಯೋತ್ಸವ್, ದೆ. ಬೆನೆಟ್ ಪಿಂಟೊ ಸ್ಮಾರಕ್ ತಿಸ್ರ್ಯಾ ವರ್ಸಾಚೆಂ ಉಪನ್ಯಾಸ್, ಕೊಲೆಜಿಚ್ಯಾ ಕೊಂಕಣಿ ಸಂಘಾಚೊ ದಶಮಾನೋತ್ಸವ್, ಕೊಂಕಣಿ ಸಂಸ್ಥ್ಯಾನ್ ಪ್ರಗಟ್ ಕೆಲ್ಲ್ಯಾ ನವ್ಯಾ ಪುಸ್ತಕಾಂಚೆಂ ಮೊಕ್ಳಿಕ್ ಕಾರ್ಯೆಂ ಸಾಂಗಾತಾ ಮಾಂಡೂನ್ ಹಾಡ್ಲ್ಲೆಂ. ರೆಕ್ಟರ್ ಬಾ. ಫ್ರಾನ್ಸಿಸ್ ಸೆರಾವೊ ಹಾಂಚ್ಯಾ ಅಧ್ಯಕ್ಷ್‌ಪಣಾರ್ ಜೆಪ್ಪು ಸೆಮಿನರಿಚೊ ರೆಕ್ಟರ್ ಮಾ. ವಿಕ್ಟರ್ ಮಚಾದೊ ಮುಕೆಲ್ ಸಯ್ರೊ ಜಾವ್ನಾಸೊನ್ ಕರ್ನಾಟಕ್ ಕೊಂಕಣಿ ಅಕಾಡೆಮಿಚೊ ಅಧ್ಯಕ್ಷ್ ಶ್ರೀ ಎರಿಕ್ ಒರ್ಝೇರಿಯೊನ್ ಸಂದೇಶ್ ಪಾಟಯ್ಲೆ. ದೊ. ಎಡ್ವರ್ಡ್ ನಜ್ರೆತಾನ್ ದೆ. ಬೆನೆಟ್ ಪಿಂಟೊ ಸ್ಮಾರಕ್ ಉಪನ್ಯಾಸ್ ದಿಲೊ. ಹ್ಯಾ ಸಂದರ್ಭಾರ್ ಕೊಂಕಣಿ ಸಂಸ್ಥ್ಯಾನ್ ಪ್ರಗಟ್ ಕೆಲ್ಲೆ - ಶ್ರೀಮತಿ ಗ್ಲೇಡಿಸ್ ರೇಗೊನ್ ಬರಯಿಲ್ಲೊ ದೆ. ಫಾ. ವಾಲೆರಿಯನ್ ಸೊಜಾಚಿ ಜೀವನ್ ಚರಿತ್ರಾ 'ಜಳ್ಲ್ಲಿ ವಾತ್', ಜೊ.ಸಾ. ಆಲ್ವರಿಸಾಚಿ ಕಾದಂಬರಿ 'ಕಮಲಾಚೆಂ ಘರ್ ಭರ್ಲ್ಲೊ ಆಜೊ' ದುಸ್ರೊ ಛಾಪೊ, 'ವೊವಿಯೊ ಆನಿ ವೇರ್ಸ್' ತಿಸ್ರೊ ಛಾಪೊ ಆನಿ ಸಾಂ ಲುವಿಸ್ ಕೊಲೆಜ್ ಕೊಂಕಣಿ ಸಂಘಾಚಿ ದಶಮಾನೋತ್ಸವ್ ಸಂಚಿಕಾ 'ಪರ್ಜಳ್' ಮೊಕ್ಳಿಕ್ ಜಾಲೆ.

2006 ಮೇ 19 ದಿಸಾ ಕೇಂದ್ರ್ ಸಾಹಿತ್ಯ್ ಅಕಾಡೆಮಿ ಆನಿ ಇನ್ಸ್ಟಿಟ್ಯೂಟ್ ಮಿನೆಜಸ್ ಬ್ರಗಾಂಝಾ ಗೋಂಯ್ ಹಾಣಿಂ ಪಜಣೆಂತ್ ಚಲವ್ನ್ ವ್ಹೆಲ್ಲ್ಯಾ ಕಾರ್ಯಾಂತ್ ಹಳಿಯಾಳ್ ತಾಲೂಕಾಂತ್ಲ್ಯಾ ಸಿದ್ಧಿ ಜನಾಂಗಾಚ್ಯಾ ಜಾನಪದಾ ವಿಶಯಾಚೆರ್ ಕೊಂಕಣಿ ಸಂಸ್ಥ್ಯಾಂತ್ಲ್ಯಾ ಶ್ರೀಮತಿ ಗ್ಲೇಡಿಸ್ ರೇಗೊನ್ ಪ್ರಬಂಧ್ ಮಂಡನ್ ಕೆಲೊ.

2006 ಜೂನ್ 30ವೆರ್ ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾನ್ ಆಪ್ಲ್ಯಾ ಪಂಚ್ವಿಸ್ ವರ್ಸಾಂಚ್ಯಾ ರುಪ್ಯೋತ್ಸವಾಚ್ಯಾ ಉಡಾಸಾಕ್ ಕೊಂಕಣಿ ಅಧ್ಯಯನಾಚ್ಯಾ ವಿದ್ಯಾರ್ಥಿಂಕ್ ಪಾಠ್ ಪುಸ್ತಕ್ ಜಾವ್ನ್ 'ಕೊಂಕಣಿ ಸಿರಿ'

ಝುಳ್ಳೊ ಕವಿತಾ, ಮಟ್ವ್ಯೊ ಕಾಣಿಯೊ ಆನಿ ಆತ್ಮ ಚರಿತ್ರಾ ಆಟಾಪ್ಲ್ಯೊ ೂಕ್ ಪ್ರಗಟ್ ಕೆಲೊ. ಪ್ರಾಂಶುಪಾಲ್ ಫಾ. ಎವ್ಜಿನ್ ಲೋಬೊ ಆನಿ ಪ್ರಾಧ್ಯಾಪಕಿ ಸ್ಟೆಲ್ಲಾ ದೆಕೊಸ್ತ ಹಾಂಚ್ಯಾ ಜೋಡ್ ಸಂಪಾದಕ್‌ಪಣಾಖಾಲ್ ೊ ಬೂಕ್ ಬರಯ್ಲ್ಲಾ.

2006 ಆಗಸ್ಟ್ 17 ದಿಸಾ 'ನಮ್ಮ ಟಿ.ವಿ.' ಚಾನೆಲಾಂತ್ ಪ್ರಸಾರಾಖಾತಿರ್ ಕೊಂಕಣಿ ಸಂಸ್ಥ್ಯಾ ತರ್ಫೆನ್ 'ಕವಿತಾ ಕಲಾ ಸಂಗಮ್' ಝುಳ್ಳೆಂ ಕಾರ್ಯೆಂ ಸಾದರ್ ಜಾಲೆಂ. ಕೊಂಕಣಿ ಸಂಸ್ಥ್ಯಾಚೆ ಶ್ರೀಮತಿ ಗ್ಲೇಡಿಸ್ ರೇಗೊನ್ ಆಪ್ಲಿಂ ಸ್ವಂತ್ ದೋನ್ ಕವನಾಂ, ಕೊಂಕಣಿ ಸ್ನಾತಕೋತ್ತರ್ ಪದ್ವಿ ಕರೆಸ್ಪೊಂಡೆನ್ಸ್ ಕೋರ್ಸಾಚೊ ವಿದ್ಯಾರ್ಥಿ ಶ್ರೀ ಸಂತೋಶ್ ಡಿಸೊಜಾನ್ ಆಪ್ಲೆಂ ಏಕ್ ಕವನ್ ವಾಚನ್, ತ್ಯಾಚ್ ವೆಳಾ ಆಮ್ಚ್ಯಾ ಕೊಲೆಜಿಚ್ಯಾ ಕೊಂಕಣಿ ವಿದ್ಯಾರ್ಥಿಂನಿ ಸಂಗೀತ್ ಗಾಯನ್ ಆನಿ ವಿಲ್ಸನ್ ಕಯ್ಯಾರಾನ್ ಕಲಾ ರಚುನ್ ದಿಲ್ಲೆಂ ಹೆಂ ಕಾರ್ಯ್‌ಕ್ರಮ್ ೊಂಕಣಿಂತ್ ಪಯಿಲ್ಲೊ ಪ್ರಯೋಗ್ ಜಾವ್ನಾಸಾ.

21.04.2007ವೆರ್ ಶಾಳಾಂನಿ ಕೊಂಕಣಿ ಶಿಕಂವ್ಕ್ ಸರ್ಕಾರಾಚಿ ಪರ್ವಣ್ಗಿ ಲಾಭ್ಲ್ಲ್ಯಾ ಉಡಾಸಾಕ್ ಕರ್ನಾಟಕ್ ಕೊಂಕಣಿ ಭಾಶಾ ಮಂಡಳಾನ್ ಕೊಂಕಣಿ ಸಂಸ್ಥ್ಯಾನ್ ಕೆಲ್ಲ್ಯಾ ಕೊಂಕಣಿಚ್ಯಾ ಪ್ರೇರಣಾತ್ಮಕ್ ದಾವ್ರಾಕ್ ಮಾನೂನ್, ಎಲೋಶಿಯಸ್ ಕೊಲೆಜಿಚ್ಯಾ ಸಭಾ ಸಾಲಾಂತ್ ಆಸಾ ಕೆಲ್ಲ್ಯಾ ಕಾರ್ಯಾಕ್ರಮಾಂತ್ ಉಪ್ಕಾರ್ ಭಾವ್ಡುನ್ ಪರ್ಗಟ್ ಸನ್ಮಾನ್ ಕೆಲೊ. ಹೊ ಸನ್ಮಾನ್ ಕೊಲೆಜಿಚೊ ಪ್ರಾಂಶುಪಾಲ್ ಫಾ. ಸ್ವೇಬರ್ಟ್ ಡಿಸಿಲ್ವಾ ಹಾಂಣಿ ಸ್ವೀಕಾರ್ ಕೆಲೊ.

14.07.2007 ಹ್ಯಾ ದಿಸಾ ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಎ.ವಿ. ಹೊಲಾಂತ್ ಕೊಂಕಣಿ ಭಾಸ್, ಸಾಹಿತ್ಯ್, ಸಂಸ್ಕೃತಿ ಆನಿ ಸಂಸೊಧಾಚ್ಯಾ ವಾಡಾವಳಿಕ್ ಕೊಂಕಣಿ ಸಂಸ್ಥ್ಯಾ ಮುಖಾಂತರ್

ಕಾರ್ಯಾರೂಪಾಕ್ ಹಾಡ್ಯೈತ್ ಜಾಲ್ಲ್ಯಾ ಯೋಜನಾವಿಶಿಂ ವೆವೆಗ್ಳೆ ಪ್ರಾಧ್ಯಾಪಕ್ ಸಂಶೋಧಕ್, ಸಾಹಿತಿ ಆನಿ ಪತ್ರ್‌ಕಾರಾಂಕ್ ಜಮವ್ನ್ ತಾಂಚೆ ಅಭಿಪ್ರಾಯ್ ಎಕ್ಟಾಯ್ಲೆ. ಪ್ರಾಂಶುಪಾಲ್ ಬಾ। ಸ್ವೀಬರ್ಟ್ ಡಿಸಿಲ್ವಾಚ್ಯಾ ಮಾರ್ಗದರ್ಶನಾರ್ ಚಲ್‌ಲ್ಲ್ಯಾ ಹ್ಯಾ ವಿಚಾರ್ ಸಾತ್ಯಾಂತ್ ರೆಕ್ಟರ್ ಬಾ. ಫ್ರಾನ್ಸಿಸ್ ಸೆರಾವೊ ಹಾಂಚ್ಯಾ ಅಧ್ಯಕ್ಷ್‌ಪಣಾರ್ ಸುಮಾರ್ 50 ಬರವ್ಪಿ, ಪ್ರಾಧ್ಯಾಪಕ್ ಆನಿ ಪತ್ರ್‌ಕಾರಾಂನಿ ಭಾಗ್ ಘೆತ್‌ಲ್ಲೊ.

2008 ಜನೆರ್ 20 ಹ್ಯಾ ದಿಸಾ ಸಾಂ. ಲುವಿಸ್ ಕೊಲೆಜಿಚ್ಯಾ ಎ.ವಿ. ಹೊಲಾಂತ್ ಕೊಂಕಣಿ ಸಂಸ್ಥ್ಯಾನ್, ಕೊಂಕಣಿ ಲೇಖಕಾಂಚ್ಯಾ ಎಕ್ವಟಾಚ್ಯಾ ಸಹಯೋಗಾನ್ 'ಭಾಶಾಂತರ್ – ಆಯ್ಚಿ ಗರ್ಜ್' ಮ್ಹಳ್ಳೆಂ ಎಕಾ ದಿಸಾಚೆಂ ಕಾಮಾಸಾಳ್ ಚಲಯ್ಲೆಂ. ಕಾರ್ಯಕಾರಿ ದಿರೆಕ್ತೊರ್ ಎಡ್ವಿನ್ ಜೆ.ಎಫ್. ಡಿಸೊಜಾನ್ 'ಭಾಶಾಂತರ್ ಮ್ಹಳ್ಯಾರ್ ಕಿತೆಂ? ಆನಿ ತಾಚಿ ಗರ್ಜ್ ಕಿತೆಂ?' ಹ್ಯಾ ವಿಶಿಂ ಉಪನ್ಯಾಸ್ ದಿಲೊ. ದೊ. ಎಡ್ವರ್ಡ್ ನಜ್ರೆತಾನ್ ಪವರ್ ಪೊಂಯ್ಟ್ ತಾಂತ್ರಿಕತಾ ದ್ವಾರಿಂ ಭಾಶಾಂತರಾಚಿ ಪುರಾತನ್ ಚರಿತ್ರಾ, ಆಧುನಿಕ್ ಚಿಂತಪ್, ಕನ್ನಡಾ ಥಾವ್ನ್ ಕೊಂಕಣಿಕ್ ಭಾಶಾಂತರ್ ಕರ್ಚಿಂ ತತ್ವಾಂ ಆನಿ ಹುನ್ನರ್ ವಿವರಿಲೆ. ಸುಮಾರ್ 50 ಪ್ರತಿನಿಧಿಂನಿ ಭಾಗ್ ಘೆವ್ನ್ ಸಗ್ಳೊ ದೀಸ್ ಸಾಹಿತ್ಯಾಚ್ಯಾ ಸಬಾರ್ ಪ್ರಕಾರಾಂ ವಯ್ರ್ ಭಲಾಯ್ಕೆಭರಿತ್ ಭಾಸಾಭಾಸ್ ಆನಿ ಚಿಂತಪ್ ವ್ಹಾಳ್ಳೆಂ. ಭಾಗಿದಾರಾಂಕ್ ರೆಕ್ಟರ್ ಬಾ। ಫ್ರಾನ್ಸಿಸ್ ಸೆರಾವೊ ಹಾಂಣಿ ಪ್ರಮಾಣ್ ಪತ್ರಾಂ ವಾಂಟ್ಲಿಂ.

ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾಚೊ ಕಾರ್ಯಕಾರಿ ದಿರೆಕ್ತೊರ್ ಎಡ್ವಿನ್ ಜೆ. ಎಫ್. ಡಿಸೊಜ್ 1 ಜನೆರ್ 2008 ದಿಸಾ ಡೆಲ್ಲಿ ಸಾಹಿತ್ಯ ಅಕಾಡೆಮಿಚ್ಯಾ ಜೆರಾಲ್ ಮಂಡಳೆಂತ್ ಕರ್ನಾಟಕಾಂತ್ಲೊ ಸಾಂದೊ ಜಾವ್ನ್ ಪಾಂಚ್ ವರ್ಸಾಂ ಆವ್ದೆಕ್ ವಿಂಚೂನ್ ಆಯ್ಲೊ. ತಾಣಿಂ 20–24 ಫೆಬ್ರೆರ್ 2008ವೆರ್ ಢೆಲ್ಲಿಂತ್ ಚಲ್‌ಲ್ಲ್ಯಾ ಸಾಹಿತ್ಯ್ ಅಕಾಡೆಮಿಚ್ಯಾ

ತೆರಾಲ್ ಮಂಡಳೆಚ್ಯಾ ಅಧಿವೇಶನಾಂತ್ ಆನಿ ಅಂತಾರಾಷ್ಟ್ರೀಯ್ ಮಟ್ಟಾಚ್ಯಾ ಸಾಹಿತ್ಯೋತ್ಸವಾಂತ್ ಸಕ್ರಿಯ್ ಪಾತ್ರ್ ಘೆತ್ಲೊ.

10.8.2008ವೆರ್ ಮಂಗ್ಳುರ್ ಬಿಸ್ಪಾಚ್ಯಾ ನಿವಾಸ್ ಸಭಾ ಸಾಲಾಂತ್ ಕೊಂಕಣಿ ಲೇಖಕಾಂಚೊ ಎಕ್ವಟ್, ರಾಕ್ಣೊ ಹಫ್ತ್ಯಾಳೆಂ ಆನಿ ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾಚ್ಯಾ ಸಹಯೋಗಾನ್ 'ಕೊಂಕಣಿ ಲೇಖಕಾಂಚೆಂ ಮುಕ್ತ್ ಉಲವ್ಪ್' ಮ್ಹಳ್ಳೆಂ ಕಾರ್ಯೆಂ ಮಾಂಡುನ್ ಹಾಡ್‌ಲ್ಲೆಂ. ಕೊಂಕಣಿಂತ್ಲಿ ಪ್ರಥಮ್ ಕಾದಂಬರಿ (ಕಾನಡಿ ಲಿಪಿ) 1950 ವರ್ಸಾ ಪ್ರಗಟ್ ಜಾಲ್ಲಿ ಜೊ.ಸಾ. ಆಲ್ವರಿಸಾಚಿ 'ಆಂಜೆಲ್' ಕೊಂಕಣಿ ಸಂಸ್ಥ್ಯಾನ್ ದುಸ್ರೆಂ ಮುದ್ರಣ್ ಛಾಪುನ್ ಹ್ಯಾ ಕಾರ್ಯಕ್ರಮಾಂತ್ ಮೊಕ್ಳಿಕ್ ಕೆಲಿ. ಕೊಂಕಣಿ ಸಂಸ್ಥ್ಯಾಚೊ ಕಾರ್ಯಕಾರಿ ದಿರೆಕ್ತೊರ್ ಎಡ್ವಿನ್ ಜೆ. ಎಫ್. ಡಿಸೋಜ್ ಆನಿ ಹೆಚ್. ಎಂ. ಪೆರ್ನಾಲ್ ಹ್ಯಾ ಕಾರ್ಯಾಚೆ ಪ್ರಮುಖ್ ಉಲವ್ಪಿ ಆಸ್‌ಲ್ಲೆ.

12.1.2009 – ಸಾಂ. ಲುವಿಸ್ ಹೈಸ್ಕೂಲ್ ಗ್ರೌಂಡಾಂತ್ ಚಲ್‌ಲ್ಲ್ಯಾ SACAA REUNION ಸಂಭ್ರಮಾಂತ್ 'ಅಮರ್ ಕೊಂಕಣಿ 50ವೊ ವಿಶೇಸ್ ಅಂಕೊ' ಕೊಂಕಣಿ ಸಂಸ್ಥ್ಯಾಚೊ ಪಯಿಲ್ಲೊ ಕಾರ್ಯಕಾರಿ ನಿರ್ದೇಶಕ್ ಪ್ರೊ। ಆಲ್ಬನ್ ಕಾಸ್ತೆಲಿನೊ ಹಾಣೆ ಮೊಕ್ಳಿಕ್ ಕೆಲೊ.

2009 ಆಗಸ್ಟ್ 29–30 ಸಾಂ. ಲುವಿಸ್ ಕೊಲೆಜಿಚ್ಯಾ ಎ.ವಿ. ರೂಮ್ ಸಭಾಸಾಲಾಂತ್ ಕೊಂಕಣಿ ಸಂಸ್ಥ್ಯಾನ್ ಸಾಹಿತ್ಯ ಅಕಾಡೆಮಿ ಡೆಲ್ಲಿಚ್ಯಾ ಸಹಯೋಗಾನ್ 'ಅಂತಾರಾಜ್ಯ್ ಆನಿ ಪ್ರಾದೇಶಿಕ್ ಕೊಂಕಣಿ ಸಮಾಂತರ್ ಸಬ್ದ್ ಕಾಮಾಸಾಳ್' ಮಾಂಡುನ್ ಹಾಡ್ಲೆಂ. ಸಾಹಿತ್ಯ ಅಕಾಡೆಮಿಚೊ ಸಲಹಾ ಸಮಿತಿ ಸಾಂದೊ ರಾಕ್ಣೊ ಸಂಪಾದಕ್ ಫಾ। ಫ್ರಾನ್ಸಿಸ್ ರೊಡ್ರಿಗಸ್ ಆನಿ ಡೊಲ್ಫಿ ಕಾಸ್ಸಿಯಾ ಮುಕೆಲ್ ಸಯ್ರೆ ಜಾವ್ನ್ ಆಸ್‌ಲ್ಲ್ಯಾ ಹ್ಯಾ ಕಾಮಾಸಾಳೆಚೆ ಪ್ರಮುಖ್ ಸಂಪನ್ಮೂಳ್ ವ್ಯಕ್ತಿ ಗೊಂಯ್ಚೊ

ಡಾ. ತಾನಾಜಿ ಹಳರಣ್‍ಕರ್ ಆನಿ ಕೊಚ್ಚಿಚಿ ಸಂಶೋಧಕಿ ಡಾ. ಸುನೀತಾ ಬಾಯಿ ಆಸ್‍ಲ್ಲಿಂ. ಕೊಲೆಜಿಚೊ ರೆಕ್ಟರ್ ಬಾ. ಜೊಸೆಫ್ ರೊಡ್ರಿಗಸ್, ಪ್ರಾಂಶುಪಾಲ್ ಫಾ. ಸ್ವೀಬರ್ಟ್ ಡಿಸಿಲ್ವಾ ಆನಿ 117 ಪ್ರತಿನಿಧಿ ಹ್ಯಾ ಕಾಮಾಸಾಳಾಂತ್ ಭಾಗಿದಾರ್ ಜಾಲ್ಲೆ. ಆನಿ ಥೆಲ್ಲಿ ಸಾಹಿತ್ಯ ಅಕಾಡೆಮಿಚೊ ಜೆರಾಲ್ ಮಂಡಳೆಚೊ ಸಾಂದೊ ಎಡ್ವಿನ್ ಜೆ. ಎಫ್. ಡಿಸೋಜ್ ಹ್ಯಾ ಕಾರ್ಯಾಚೊ ಸಂಚಾಲಕ್ ಆಸ್‍ಲ್ಲೊ.

2009 ನವಂಬರ್ 29 ದಿಸಾ ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾನ್ ಕೊಲೆಜಿಚ್ಯಾ ಎ.ವಿ. ಸಭಾಸಾಲಾಂತ್ "ಕೊಂಕಣಿ ಸಾಹಿತ್ಯಾಂತ್ಲಿಂ ತೀನ್ ಪ್ರಕಾರಾಂ' ಮ್ಹಳ್ಳೊ ಅಪೂರ್ವ್ ಪರಿಸಂವಾದ್ ಆನಿ ಕೊಂಕಣಿ ಪದವೃತ್ತರ್ ಪದವಿಕಾ ಪ್ರಮಾಣ್ ಪತ್ರಾಂ ಹಾತಾಂತರಾಚೆಂ ಕಾರ್ಯೆಂ ಚಲಯ್ಲೆಂ. ಕೊಂಕಣಿ ಮಟ್ವ್ಯಾ ಕಾಣಿಯಾಂ ವಿಶಿಂ ಮೈಸೂರ್ಚೊ ಶ್ರೀ ವಲ್ಲಿ ವಗ್ಗಾ, ಕೊಂಕಣಿ ನಾಟಕಾಂ ವಿಶಿಂ ಶ್ರೀ ಡೊಲ್ಫಿ ಕಾಸ್ಸಿಯಾ, ಕೊಂಕಣಿ ಕವಿತಾಂ ವಿಶಿಂ ಶ್ರೀ ಹೆಚ್. ಎಮ್. ಪೆರ್ನಾಲ್ – ಹಾಣಿಂ ವಿಚಾರ್ ಮಂಡನ್ ಕೆಲೆ. ಶ್ರೀ ಪಾವ್ಲು ಮೊರಾಸಾನ್ 'ಕೊಂಕಣಿ ಭಾಶೆಚಿ ಚರಿತ್ರಾ' ಹ್ಯಾ ವಿಶಿಂ ಪ್ರಬಂಧ್ ಮಂಡನ್ ಕೆಲೊ. ಕೊಂಕಣಿ ಸಂಸ್ಥ್ಯಾಚೊ ಪ್ರಥಮ್ ಕಾರ್ಯಕಾರಿ ನಿರ್ದೇಶಕ್ ಪ್ರೊ। ಆಲ್ಬನ್ ಕಾಸ್ತೆಲಿನೊನ್ ಕೊಂಕಣಿ ಸಂಸ್ಥೊ ಚಲೊನ್ ಆಯಿಲ್ಲಿ ವಾಟ್ ವಿವರ್ಸಿಲಿ. ಕಾರ್ಯಕಾರಿ ದಿರೆಕ್ತೊರ್ ಎಡ್ವಿನ್ ಜೆ.ಎಫ್. ಡಿಸೋಜಾಚ್ಯಾ ಸಂಚಾಲಕ್ಪಣಾರ್ ಚಲ್‍ಲ್ಲ್ಯಾ ಹ್ಯಾ ವಿಚಾರ್‌ಗೋಶ್ಟಿಂತ್ ಪ್ರಾಂಶುಪಾಲ್ ಫಾ. ಸ್ವೀಬರ್ಟ್ ಡಿಸಿಲ್ವಾ ಆನಿ ರೆಕ್ಟರ್ ಬಾ. ಜೊಸೆಫ್ ರೊಡ್ರಿಗಸ್ ಹಾಂಚ್ಯಾ ಹುಜ್ರಿಂ ಘಟಿಕೋತ್ಸವ್ ಚಲವ್ನ್ ಕೊಂಕಣಿ ಪದವೃತ್ತರ್ ಪದವಿಕಾ ವಿದ್ಯಾರ್ಥಿಂಕ್ ಪ್ರಮಾಣ್ ಪತ್ರಾಂ ವಿತರಣ್ ಕೆಲಿಂ.

2010 ಆಗಸ್ಟ್ 29 – ಸಾಂ. ಲುವಿಸ್ ಕೊಂಕಣಿ ಸಂಸ್ಥೊ ಆನಿ ಸಾಹಿತ್ಯ ಅಕಾಡೆಮಿ ಥೆಲ್ಲಿ ಹಾಂಚ್ಯಾ ಸಹಯೋಗಾನ್ ಕೊಲೆಜಿಚ್ಯಾ ಎ.ವಿ.

ಸಭಾ ಸಾಲಾಂತ್ 'ಕಾದಂಬರಿ ಆನಿ ಕಾದಂಬರಿ ಕರ್ತ್' ವಿಶಯಾ ವಯ್ರ್ ವಿಚಾರ್ ಸಂಕಿರಣ್ ಚಲಯ್ಲೆಂ. ಸಾಹಿತ್ಯ ಅಕಾಡೆಮಿ ಮುಂಬೈ ಘಟಕಾಚೊ ಪ್ರಾದೇಶಿಕ್ ಅಧಿಕಾರಿ ಡಾ. ಖುರ್ಷಿದ್ ಆಲಮ್ ಮುಕೆಲ್ ಸಯ್ರೊ ಆಸ್‌ಲ್ಲೊ. ಕಾನಡಿ ಲಿಪಿಂತ್ಲಿ ಪಯಿಲ್ಲಿ ಕಾದಂಬರಿ ಜೊ.ಸಾ. ಆಲ್ವರಿಸಾಚಿ 'ಆಂಜೆಲ್' – ಎಡ್ವಿನ್ ಜೆ.ಎಫ್. ಡಿಸೋಜ್, ಎಡ್ವಿನಾಚಿ 'ಹಾಂವ್ ಜಿಯೆತಾಂ' ಕಾದಂಬರಿ – ಡೊಲ್ಫಿ ಕಾಸ್ಸಿಯಾ, ವಿಜೆಪಿ ಸಲ್ಡಾನ್ಹಾಚಿ 'ಮೊಗಾ ಮ್ಹಾಕಾ ಶಿಕಯ್' – ರಾಕ್ಣೊ ಸಂಪಾದಕ್ ಫಾ. ಫ್ರಾನ್ಸಿಸ್ ರೊಡ್ರಿಗಸ್ – ಹ್ಯಾ ತೆಗಾಂನಿ ತೀನ್ ಕಾದಂಬರಿ ವಯ್ರ್ ವಿಚಾರ್ ಸಂಕಿರಣ್ ಚಲಯ್ಲೆಂ. ಹ್ಯಾ ಕಾರ್ಯಾಚೊ ಸಮನ್ವಯಿ ಸಾಂ. ಲುವಿಸ್ ಕೊಲೆಜ್ ಪತ್ರಿಕೋದ್ಯಮ್ ವಿಭಾಗ್ ಮುಖೆಸ್ತ್ ಫಾ। ರಿಚರ್ಡ್ ರೇಗೊ ಜೆ.ಸ. ಆಸ್‌ಲ್ಲೊ. ಕಾರ್ಯಾಚೆಂ ಸಂಚಾಲಕ್ಪಣ್ ಎಡ್ವಿನ್ ಜೆ. ಎಫ್. ಡಿಸೋಜ್ ಆನಿ ಕಾರ್ಯೆಂ ನಿರ್ವಹಣ್ ಸಿರಿಲ್ ಜಿ. ಸಿಕ್ವೇರಾನ್ ಚಲಯ್ಲೆಂ.

2010 ನವಂಬರ್ 28 – ಸಾಂ. ಲುವಿಸ್ ಕೊಂಕಣಿ ಸಂಸ್ಥ್ಯಾನ್ ಕೊಂಕ್ಣಿ ಸಂಘಟನ್ ಉಡುಪಿ ಜಿಲ್ಲೊ ಹಾಂಚ್ಯಾ ಸಹಯೋಗಾನ್ ಕಲ್ಯಾಣಪುರ ಮಿಲಾಗ್ರಿಸ್ ಕೊಲೆಜಿಚ್ಯಾ ಸಭಾ ಸಾಲಾಂತ್ ಎಕಾ ದಿಸಾಚೆಂ 'ಸಾಹಿತಿಕ್ ಕಾಮಾಸಾಳ್' ಆಸಾ ಕೆಲ್ಲೆಂ. ಮಿಲಾಗ್ರಿಸ್ ಕೊಲೆಜಿಚೊ ಪ್ರಿನ್ಸಿಪಾಲ್ ಫಾ. ವಿಜಯ್ ಲೋಬೊ ಅಧ್ಯಕ್ಷ್ ಬಸ್‌ಲ್ಲ್ಯಾ ಹ್ಯಾ ಕಾಮಾಸಾಳಾಕ್ ಫಾ. ಮಾರ್ಸೆಲ್ ಸಲ್ಡಾನ್ಹಾ ಮಾನಾಚೊ ಸಯ್ರೊ ಜಾವ್ನಾಸ್‌ಲ್ಲೊ. 53 ಪ್ರತಿನಿಧಿ ಹಾಜರ್ ಆಸ್‌ಲ್ಲ್ಯಾ ಕಾಮಾಸಾಳೆಚೆಂ ಉಗ್ತಾವಣ್ ಸಾಹಿತಿ ಕಟ್ಪಾಡಿಚಿ ಶ್ರೀಮತಿ ಕ್ಯಾಥರಿನ್ ರೊಡ್ರಿಗಸ್ ಹಿಣೆಂ ಕೆಲೆಂ. ಮಟ್ವ್ಯಾ ಕಾಣಿಯಾಂ ವಿಶಿಂ ಕೊಂಕಣಿ ಸಂಸ್ಥ್ಯಾಚೊ ಕಾರ್ಯಕಾರಿ ದಿರೆಕ್ತೊರ್ ಎಡ್ವಿನ್ ಜೆ. ಎಫ್. ಡಿಸೋಜ್, ನಾಟಕಾಂ ವಿಶಿಂ ಡೊಲ್ಫಿ

ಕಾಸ್ಸಿಯಾ ಆನಿ ಲೇಖನಾಂ ಬರಂವ್ಚ್ಯಾ ವಿಶಿಂ ಡಾ. ಜೆರಾಲ್ಡ್ ಪಿಂಟೊ ಸಂಪನ್ಮೂಳ್ ವೆಕ್ತಿ ಜಾವ್ನ್ ವಿಚಾರ್ ಮಂಡನ್ ಕೆಲೆ.

2012 ಜೂನ್ 24ವೆರ್ ಕೊಂಕಣಿ ಸಂಸ್ಥ್ಯಾಚೆಂ ನವೆಂ ದಫ್ತರ್ ಕೊಲೆಜಿಚ್ಯಾ ರೆಡ್ ಬಿಲ್ಡಿಂಗಾಚೆ ಮಾಳಿಯೆರ್ ಉಗ್ತಾವಣ್, ವಿಶ್ರಾಂತ್ ರೆಕ್ಟರ್ / ಪ್ರಿನ್ಸಿಪಾಲ್ ಫಾ. ಲಿಯೊ ಡಿಸೋಜಾ ಜೆ.ಸ. ಹಾಣಿಂ ಕೆಲೆಂ. ಉಪ್ರಾಂತ್ ಕೊಲೆಜಿಚ್ಯಾ ಎ.ವಿ. ಸಭಾಸಾಲಾಂತ್ ಕೊಂಕಣಿ ಸಂಸ್ಥ್ಯಾನ್ 'ಕೊಂಕಣಿ ಸಾಹಿತಾಂತ್ ರೇಡಿಯೊ/ಅಂತರ್ಜಾಳಿಂಚೊ ಪ್ರವೇಸ್, ಪಾತ್ರ್ ಆನಿ ಪ್ರಭಾವ್' ಹ್ಯಾ ವಿಶಯಾಚೆರ್ ಪರಿಸಂವಾದ್ ಚಲಯ್ಲೊ. ಪ್ರಾಂಶುಪಾಲ್ ಫಾ। ಸ್ವೀಬರ್ಟ್ ಡಿಸಿಲ್ವಾ ಅಧ್ಯಕ್ಷ್ ಬಸ್‌ಲ್ಲ್ಯಾ ಹ್ಯಾ ಪರಿಸಂವಾದಾಂತ್ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನಾಚೊ ಸಹ ನಿರ್ದೇಶಕ್ ಶ್ರೀ ಗುರು ಬಾಳಿಗಾ, ಆಕಾಶವಾಣಿ ನಿರ್ವಾಹಕಿ ಶ್ರೀಮತಿ ಫ್ಲೋರಿನ್ ರೊಚ್ ಹಿಣೆಂ 'ಕೊಂಕಣಿ ಸಾಹಿತ್ಯ್ ಆನಿ ಆಕಾಶವಾಣಿ', ಎಡ್ವಿನ್ ಜೆ. ಎಫ್. ಡಿಸೋಜಾನ್ 'ಕೊಂಕಣಿ ಸಾಹಿತ್ಯ್ ಆನಿ ಅಂತರ್ಜಾಳ್' ಮ್ಹಳ್ಳ್ಯಾ ವಿಶಯಾಂಚೆರ್ ವಿಚಾರ್ ಮಾಂಡ್ತಾನಾ ಮಾನೆಸ್ತ್ ಹೆಚ್.ಎಮ್. ಪೆರ್ನಾಲ್ ಹಾಣಿಂ ವಿಚಾರ್‌ಗೋಷ್ಠಿಚೊ ಸಮನ್ವಯಿ ಜಾವ್ನ್ ಕಾರ್ಯೆಂ ಚಲಯ್ಲೆಂ. ಶ್ರೀ ಗುರು ಬಾಳಿಗಾನ್ ಮಾಹಿತಿ ತಂತ್ರಜ್ಞಾನ್ ಉಪಯೋಗ್ ಕರುನ್ ವಿವಿಧ್ ಲಿಪಿಂನಿ (ದೇವ್‌ನಾಗರಿ, ರೊಮಿ, ಕನ್ನಡ್, ಮಲಯಾಳಮ್) ಆಸ್ಚೆಂ ಕೊಂಕಣಿ ಸಾಹಿತ್ಯ್ ಲಿಪ್ಯಂತರ್ ಕರ್ಚೆಂ 'ಕೊಂಕಣ್‌ವರ್ಟರ್' ಆಪುಣ್ ತಯಾರ್ ಕರುನ್ ಆಸ್ಚ್ಯಾ ವಿಶಿಂ ಸವಿವರ್ ಮಾಹೆತ್ ದಿಲಿ. ಕೊಂಕಣಿ ಲೇಖಕ್ ಶ್ರೀ ಎ.ಡಿ. ನೆಟ್ಟೊ, ಶ್ರೀ ಡೇವಿಡ್ ಡಿಸೋಜಾ, ರಾಕ್ಣೊ ಸಂಪಾದಕ್ ಫಾ. ಫ್ರಾನ್ಸಿಸ್ ರೊಡ್ರಿಗಸ್ ಹಾಣೆಂ ಚರ್ಚಾ ಚಲಯಿಲ್ಲ್ಯಾ ಹ್ಯಾ ಸುವಾಳ್ಯಾಂತ್ 31 ಆಸಕ್ತಾಂನಿ ಸಗ್ಳೊ ದೀಸ್ ಭಾಗ್ ಘೆತ್ಲೊ.

2012 ದಶಂಬರ್ 16 ದಿಸಾ ಕೊಲೆಜಿಚ್ಯಾ ಎ.ವಿ. ಸಭಾಸಾಲಾಂತ್ ಕೊಂಕಣಿ ಸಂಸ್ಥೊ ಆನಿ ಮಂಗ್ಳುರ್ ಕೊಂಕ್ಣಿ ಲೇಖಕಾಂಚ್ಯಾ ಎಕ್ತಾರಾಚ್ಯಾ

ಜೋಡ್ ಆಸ್ತ್ರ್ಯಾಖಾಲ್ ‘ಬರವ್ಪಿ-ಸಂಪಾದ್ಪಿ-ವಾಚ್ಪಿ’ ಮ್ಹಳ್ಳೆಂ ವಿಚಾರ್ ಸಾತೆಂ ಮಾಂಡೂನ್ ಹಾಡ್ಲೆಂ. ಎಡ್ವಿನ್ ಜೆ.ಎಫ್. ಡಿಸೋಜ್ ಆನಿ ರಾಕ್ಣೊ ಸಂಪಾದಕ್ ಫಾ. ಫ್ರಾನ್ಸಿಸ್ ರೊಡ್ರಿಗಸ್ ಸಂಪನ್ಮೂಳ್ ವೆಕ್ತಿ ಜಾವ್ನ್ ವಿಚಾರ್ ಮಂಡನ್ ಕೆಲ್ಲ್ಯಾ ಹ್ಯಾ ಕಾರ್ಯಾಚೊ ಸಮನ್ವಯಿ ಕಿಟಾಳ್ ಸಂಪಾದಕ್ ಹೆಚ್. ಎಮ್. ಪೆರ್ನಾಲ್ ಆಸ್‌ಲ್ಲೊ ಆನಿ ಸುಮಾರ್ 55 ಪ್ರತಿನಿಧಿಂನಿ ಭಾಗ್ ಘೆತ್ಲೊ.

ಕೊಂಕಣಿ ಸಂಸ್ಥ್ಯಾಂತ್ಲೊ ಗ್ರಂಥಾಲಯ್ ಏಕ್ ಪುರಾತನ್ ಆನಿ ಆಪ್ರೂಬ್ ಕೊಂಕಣಿ ಪುಸ್ತಕಾಂಚೆಂ ಮ್ಯೂಸಿಯಮ್ ಮ್ಹಣ್ಯೆತ್. ಹಾಂಗಾಸರ್ ಆಸ್ಚೆ ಸಬಾರ್ಯೆ ಗ್ರಂಥ್ ಹೆರ್ ಗ್ರಂಥಾಲಯಾಂನಿ ಲಭ್ಯ್ ನಾಂತ್ ಜಾವ್ಯೆತ್. ಥೊಡ್ಯಾ ಅಸಲ್ಯಾ ಗ್ರಂಥಾಂಚೆಂ ನಾಂವಾಂ ಕಾಡ್ಚಿಂ ತರ್ - ಕ್ರಿಸ್ತ ಪುರಾಣ್, ದಿ ಹಿಸ್ತ್ರಿ ಆಫ್ ದಿ ಡಯೊಸಿಸ್ ಆಫ್ ಮೆಂಗಲೊರ್, ದಿ ಕ್ಯಾಪ್ಟಿವಿಟಿ ಆಫ್ ಕೆನರಾ ಕ್ರಿಶ್ಚಿಯನ್ಸ್, ಟಿ. ಡಬ್ಲ್ಯು ವೆನ್ನ್ ಹಾಚಿ ‘ಮೆಂಗಲೊರ್’, ಫಾ. ಮಾಫೆಯಿಚಿ ಡಿಕ್ಷನರಿ, ಕ್ರಿಸ್ತ ಪುರಾಣಾಚ್ಯೊ ವಿವಿಧ್ ಆವೃತ್ತ್ಯೊ; ಇತ್ಲೆಂಚ್ ನ್ಹಯ್, ಥೊಡ್ಯಾ ಗ್ರಂಥಾಂಚೊ ಹಾತ್ ಪ್ರತಿಯೊ-ದೆಕಿಕ್ ಕೊಂಕ್ಣಿಂತ್ ಮಹಾಭಾರತ್, ಸ್ವಾಮಿ ಸುಪ್ರಿಯಾ, ದೆ। ಎ.ಟಿ. ಲೋಬೊ, ವಿಜೆಪಿ ಸಲ್ಡಾನ್ ಹಾಂಚ್ಯೊ ಹಾತ್ ಪ್ರತಿಯೊ ಅಮೂಲ್ಯ್ ರೆಲಿಕೆಂ ಪರಿಂ ಜಗವ್ನ್ ದವರ್‌ಲ್ಲ್ಯೊ ಪಳೆಂವ್ಕ್ ಮೆಳ್ತಾತ್. ಪ್ರಕೃತ್ ಸಂವ್ಸಾರಾಂತ್ ಮೆಳ್ಚ್ಯಾ ತೊಮಾಸ್ ಸ್ಟೀಫನ್ಸಾಚ್ಯಾ ಕ್ರಿಸ್ತಾ ಪುರಾಣಾಚ್ಯೊ ಥೊಡ್ಯಾಚ್ ಹಾತ್ ಪ್ರತಿಯಾಂ ಪಯ್ಕಿ ತಾಚೆ ಸೊಳಾವ್ಯಾ ಶೆಕ್ಡ್ಯಾಂತ್ಲಿ ಏಕ್ ಹಾತ್ ಪ್ರತಿ ಹ್ಯಾ ಗ್ರಂಥಾಲಯಾಂತ್ ಜೊಗಾಸಾಣೆನ್ ಸಾಂಬಾಳ್ನ್ ದವರ್ಲ್ಯಾ. ಹ್ಯಾ ಸಂಸ್ಥ್ಯಾಕ್ ಹರ್‌ಯೆಕ್ ನೆಮಾಳೆಂ ಯೆತಾ ಆನಿ ವರ್ಸಾಚೆ ಆಖ್ರೆಕ್ ಹಾಂಚೆ ಖಂಡ್ ಕರುನ್ ದಾಸ್ತಾನ್ ಕೆಲ್ಯಾತ್. ಕೊಂಕ್ಣಿ ದಿರ್ವೆಂ, ಪಯ್ಣಾರಿ, ಸುಖ್-ದುಖ್, ಮಿತ್ರ್, ಝೆಲೊ, ಜೆಜುರಾಯ್, ಆಂಜ್, ಕಾಣಿಕ್, ರಾಕ್ಣೊ, ಉಮಾಳೊ, ಆಮ್ಚಿ ಮಾಯ್...

ಇತ್ಯಾದಿ ಆನಿ ಗೊಂಯ್ಚ್ಯಾ ನೆಮಾಳ್ಯಾಂಚೊಯಿ ಸಂಗ್ರಹ್ ಆಸಾ. ಚಡಾವತ್ ಕೊಂಕಣಿ ಮೊಗಿಂನಿ ತಾಂಚ್ಯಾ ಖಾಸ್ಗಿ ಸಂಗ್ರಹಾಲಯಾಂತ್ಲಿಂ ಪುಸ್ತಕಾಂ ಆನಿ ನೆಮಾಳಿಂ ಸಂಸ್ಥ್ಯಾಕ್ ದಾನ್ ದಿಲ್ಯಾಂತ್ ಮ್ಹಳ್ಳಿ ಸಂಗತ್ ಭರ್ಮಾಚಿ. ಅಸಲೆ ಸಂಗ್ರಹ್ ಆರಾವ್ನ್ ಹಾಡ್ಚ್ಯಾಂತ್ ಪ್ರೊ। ಆಲ್ಬನ್ ಕಾಸ್ತೆಲಿನ್, ದೆ। ಬೆನೆಟ್ ಪಿಂಟೊ, ಮಾನೆಸ್ತ್ ಎಡ್ವಿನ್ ಜೆ.ಎಫ್. ಡಿಸೋಜ್, ಮಾನೆಸ್ತ್ ರೊಕಿ ಮಿರಾಂದ್, ಶ್ರೀಮತಿ ಗ್ಲೇಡಿಸ್ ರೇಗೊ, ಮಾನೆಸ್ತ್ ಗೋಪಾಲ ಗೌಡಾ, ಜೆಜ್ವಿತ್/ಸೆಕ್ಯುಲರ್ ಯಾಜಕಾಂನಿ ಆನಿ ಅಭಿಮಾನಿಂನಿ ಸಕ್ರಿಯ್ ವಾವ್ರ್ ದಿಲಾ.

ಕೊಂಕಣಿ ಸಾಹಿತ್ಯಾಂತ್ಲ್ಯಾ ಮಾಲ್ಘಡ್ಯಾಂ ಸರಣಿಂತ್ಲೊ ಘಾಮಾದ್ ಸಾಹಿತಿ ಮಾನೆಸ್ತ್ ಎಡ್ವಿನ್ ಜೆ.ಎಫ್. ಡಿಸೋಜಾ 27.09.2007ವೆರ್ ಕೊಂಕಣಿ ಸಂಸ್ಥ್ಯಾಚೊ ಕಾರ್ಯಕಾರಿ ನಿರ್ದೇಶಕ್ ಜಾವ್ನ್ ನೇಮಕ್ ಜಾಲೊ ಆನಿ ತಾಚಿ ಆಮೊಲಿಕ್ ಸೇವಾ 24 ಮೇ 2018 ಪರ್ಯಾಂತ್ ಕೊಂಕಣಿ ಸಂಸ್ಥ್ಯಾಕ್ ನಿರಂತರ್ ವ್ಹಾಳ್ಳಿ. ಹ್ಯೆ ಆವ್ದೆಂತ್ ತಾಚ್ಯಾ 'ಕಾಳೆಂ ಭಾಂಗಾರ್' ಕಾದಂಬರೆಕ್ 22.6.2014ವೆರ್ ಕರ್ನಾಟಕ್ ಕೊಂಕಣಿ ಸಾಹಿತ್ಯ ಅಕಾಡೆಮಿಚಿ 2013 ವರ್ಸಾಚಿ 'ಶ್ರೇಷ್ಠ್ ಪುಸ್ತಕ್ ಪ್ರಶಸ್ತಿ'; ತಾ. 6.11.2014ವೆರ್ ಶಕ್ತಿನಗರ್ ವಿಶ್ವ ಕೊಂಕಣಿ ಕೇಂದ್ರಾ ಥಾವ್ನ್ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನಾನ್ ದಿಂವ್ಚಿ 'ಶ್ರೀಮತಿ ವಿಮಲಾ ವಿ. ಪೈ. ಪ್ರಶಸ್ತಿ' ಆನಿ 22.2.2017ವೆರ್ ಸಾಹಿತ್ಯ್ ಅಕಾಡೆಮಿ ದೆಹಲಿಚಿ 2016 ವರ್ಸಾಚಿ 'ಸಾಹಿತ್ಯ್ ಪ್ರಶಸ್ತ್ಯೊ' ಪ್ರಾಪ್ತ್ ಜಾಲ್ಯಾ. ತ್ಯಾಚ್ ಪ್ರಮಾಣೆಂ 15 ನವಂಬರ್ 1999 ಥಾವ್ನ್ ಕೊಂಕಣಿ ಸಂಸ್ಥ್ಯಾಂತ್ ಸಹವಾವ್ರಾಡಿ ಜಾವ್ನ್ ಸೇವಾ ದಿತೇತ್ ಆಸ್ಚ್ಯಾ ಜಾನಪದ್ ಕಲಾಕಾರ್ ಗೋಪಾಲ ಗೌಡಾ ಹಾಣೆಂ 24.8.2013ವೆರ್ ಕರ್ನಾಟಕ್ ಕೊಂಕಣಿ ಸಾಹಿತ್ಯ ಅಕಾಡೆಮಿಚಿ 2002 ವರ್ಸಾಚಿ 'ಗೌರವ್ ಜಾನಪದ್ ಪ್ರಶಸ್ತಿ'; ತಾ. 1.11.2014ವೆರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆನಿ 5.11.2017ವೆರ್ ಶಕ್ತಿನಗರ್ ಮಾಂಡ್

7923

ಸೊಭಾಣ್ ಸಂಸ್ಥ್ಯಾನ್ ದಿಂವ್ಚಿ 13ವಿ ಕಾರ್ವಾಲ್ ಘರಾಣೆಂ ಪ್ರಶಸ್ತ್ಯೊ ಆಪ್ಣಾಯ್ಲ್ಯಾ. ಕೊಂಕಣಿ ಸಂಸ್ಥ್ಯಾಂತ್ ವಾವ್ರಾಡಿ ಆಸ್‌ಲ್ಲಿ ಶ್ರೀಮತಿ ಗ್ಲೇಡಿಸ್ ರೇಗೊ ಹಿಕಾ ಕರ್ನಾಟಕ್ ಕೊಂಕಣಿ ಸಾಹಿತ್ಯ ಅಕಾಡೆಮಿಚಿ 2004 ವರ್ಸಾಚಿ 'ಗೌರವ್ ಸಾಹಿತ್ಯ್ ಪ್ರಶಸ್ತಿ' ತಾ. 9.7.2005 ಹ್ಯಾ ದಿಸಾ ಪ್ರಾಪ್ತ್ ಜಾಲ್ಯಾ.

ಸಾಂ. ಲುವಿಸ್ ಕೊಲೆಜಿಕ್ ಶೆಂಭರ್ ವರ್ಸಾಂ ಭರ್ತಾನಾ ಸ್ಥಾಪಿತ್ ಕೆಲ್ಲ್ಯಾ ಹ್ಯಾ ಕೊಂಕಣಿ ಸಂಸ್ಥ್ಯಾನ್ ಕೊಂಕಣಿ ಭಾಶೆಚ್ಯಾ ಉದರ್ಗತಿಕ್ ವೆವೆಗ್ಳೆ ಧ್ಯೇಯ್ ಘೆವ್ನ್ ಕಾರ್ಯಾಕ್ ದೆಂವ್‌ಲ್ಲ್ಯಾ ಪಯ್ಕಿ ಪುಸ್ತಕ್ ಪರ್ಗಟ್ಣಿಯಿ ಏಕ್. ಕೊಂಕಣಿ ಸಂಸ್ಥ್ಯಾನ್ ವೆವೆಗ್ಳ್ಯಾ ಕಾಳಾರ್ ಪ್ರಗಟ್ ಕೆಲ್ಲ್ಯಾ ಪುಸ್ತಕಾಂಚಿ ಪಟ್ಟಿ ಹ್ಯಾ ಪರಿಂ ಆಸಾ –

1. ಅಮರ್ ಕೊಂಕಣಿ – ಸಂಸೊಧಿತ್ ಬರ್ಪಾಂಚೆಂ ಷಣ್ಮಾಸಿಕ್ ಜನೆರ್ 1981 ವೆರ್ ಪ್ರಾರಂಭ್ ಜಾವ್ನ್ 69 ನಿರಂತರ್ ಅಂಕೆ ಪ್ರಗಟ್ಲ್ಯಾ. 70ವೊ ಅಂಕೊ ಛಾಪ್ಯಾಂತ್ ಆಸಾ.
2. 1982 – ಕಮಲಾಚೆಂ ಘರ್ ಭರ್ಲ್ಲೊಲೊ ಆಜೊ – ಜೊ.ಸಾ. ಆಲ್ವಾರಿಸ್ – ಕಾದಂಬರಿ
3. 1983 – ಗೊಲ್ಗೊಥಾ – ಎಂ. ಗೋವಿಂದ ಪೈ (ತರ್ಜುಮೊ: ಎಡ್ವರ್ಡ್ ನೊರೊನ್ಹಾ – ಕಾವ್ಯಾ ರೂಪಾರ್ ನೀಳ್ಗಥಾ)
4. 1986 – ಅರ್ಥಾಭರಿತ್ ಸಾಂಗ್ಣ್ಯೊ – ಪಿ. ದಿನೇಶ್ ಪೈ – ಗಾದಿಂಚೆಂ ವಿಮರ್ಶಾತ್ಮಕ್ ವಿವರಣ್
5. 1987 – ವೊವಿಯೊ ಆನಿ ವೇರ್ಸ್ – ಸಂ: ಆಲ್ಬನ್ ಕಾಸ್ತೆಲಿನ್
6. 1996 – ಕಾವ್ಯಾಂ ಪೆಳೊ – ಕವನ್ ಸಂಗ್ರಹ್
7. 1996 – ಕೊಂಕ್ಣಿ ದಾಯ್ಜ್ – ಪ್ರಬಂಧ್ ಸಂಕಲನ್
8. 1996 – ಆಂಕ್ವಾರ್ ಆವೈ – ಎ. ಟಿ. ಲೋಬೊ – ನಾಟಕ್
9. 1996 – ಭಾಂಗಾರ್ ಮನಿಸ್ – ಚಾ. ಫ್ರಾ. ದೆಕೊಸ್ತಾ – ನಾಟಕ್

10. 1998 – ವೊವಿಯೊ ಆನಿ ವೇರ್ಸ್ – ದುಸ್ರಿ ಆವೃತ್ತಿ – ಸಂ: ಆಲ್ಬನ್ ಕಾಸ್ತೆಲಿನ್
11. 2001 – ಕೊಂಕಣಿ ಕಲಿಯೋಣ – ಪ್ರೇಮ್ ಕುಮಾರ್
12. 2002 – ಕೊಂಕ್ಣಿ ಚಳ್ವಳ್ – ಪಾವ್ಲ ಮೊರಾಸ್
13. 2004 – ಕೊಂಕಣಿ ಪಿಕೊಳಿಂ – ಫಾ। ಪ್ರಶಾಂತ್ ಮಾಡ್ತಾ – 10,000 ಸಾಂಗ್ಣ್ಯಾಂಚೆಂ ಸಂಗ್ರಹ್
14. 2004 – ಸಾನಿಧ್ಯ – ಫಾ. ಪ್ರಶಾಂತ್ ಮಾಡ್ತಾ (ತರ್ಜುಮೊ: The cloud of unknowing)
15. 2004 – ನಿನ್ನಂತೆ ನಾನಾಗಲು – ಫಾ. ಪ್ರಶಾಂತ್ ಮಾಡ್ತಾ (ತರ್ಜುಮೊ: Imitations of Christ)
16. 2004 – ಶೆಂಭೊರ್ ಕಿಟಾಳಾಂ– ಫಾ. ಪ್ರಶಾಂತ್ ಮಾಡ್ತಾ– ಲೇಖನ್ ಸಂಗ್ರಹ್
17. 2004 – ರಾಟಾವಳ್ – ಫಾ. ಪ್ರಶಾಂತ್ ಮಾಡ್ತಾ – ಹಾಸ್ಯ ಲೇಖನಾಂ.
18. 2005 – ಜಾಗರಣ್–ಪಾವ್ಲ ಮೊರಾಸ್–(ಕೊಂಕ್ಣಿ ಚಳ್ವಳೆಚೊ ದುಸ್ರೊ ಗ್ರಂಥ್)
19. 2005 – ಕಮುಲಾಚೆಂ ಘರ್ ಭರ್ಲ್ಲೊಲೊ ಆಜೊ – ಜೊ.ಸಾ. ಆಲ್ವರಿಸ್ (ದುಸ್ರಿ ಆವೃತ್ತಿ)
20. 2005 – ವೊವಿಯೊ ಆನಿ ವೇರ್ಸ್ – ಸಂ: ಗ್ಲೇಡಿಸ್ ರೇಗೊ (ತಿಸ್ರಿ ಆವೃತ್ತಿ)
21. 2005 – ಜಳ್ಲ್ಲಿ ವಾತ್ – ಗ್ಲೇಡಿಸ್ ರೇಗೊ (ಫಾ. ವಾಲೆರಿಯನ್ ಡಿಸೊಜಾಚಿ ಜಿಣಿಯೆ ಚರಿತ್ರಾ)
22. 2006 – ಕೊಂಕಣಿ ಸಿರಿ – ಸಂ: ಬಾ. ಎಡ್ವಿನ್ ಲೋಬೊ ಆನಿ ಶ್ರೀಮತಿ ಸ್ತೆಲ್ಲಾ ದೆಕೊಸ್ತಾ (ಕೊಂಕಣಿ ಪದ್ವಿ ವಿದ್ಯಾರ್ಥಿಂಕ್ ಪಾಠ್ ಪುಸ್ತಕ್)
23. 2006 – ಅಮರ್ ದಿರ್ವೆಂ – ಸಂ: ಬಾ. ಎಡ್ವಿನ್ ಲೋಬೊ ಆನಿ ಶ್ರೀಮತಿ ಸ್ತೆಲ್ಲಾ ದೆಕೊಸ್ತಾ (ಕೊಂಕಣಿ ಸಂಸ್ಥ್ಯಾಚೊ ರುಪ್ಯೋತ್ಸವ್ ಅಂಕೊ)

4. 2008 – ಆಂಜೆಲ್ – ಜೊ.ಸಾ. ಆಲ್ವರಿಸ್ (ಕಾದಂಬರಿ: ದುಸ್ರೊ ಛಾಪೊ)
5. 2008 – ಅಮರ್ ಕೊಂಕಣಿ 50 ವಿಶೇಷಾಂಕ್ – ಸಂ: ಎಡ್ವಿನ್ ಜೆ.ಎಫ್. ಡಿಸೋಜ್
6. 2009 – ವೊವಿಯೊ ಆನಿ ವೇರ್ಸ್ – ಚವ್ತಿ ಸುಧಾರಿತ್ ಆವೃತ್ತಿ

ಕೊಂಕಣಿ ಭಾಶೆಚ್ಯಾ ವಾಡಾವಳಿಕ್, ತಿ ಜಿವಾಳ್ ದವರುಂಕ್ ಕೊಂಕಣಿ ಂಸ್ಥೊ ಉಘಡುನ್ ಜೆಜ್ವಿತಾಂನಿ ಶಿಕ್ಪಾಕ್ ಅವ್ಕಾಸ್ ಕರುನ್ ದಿಲೊ. ೊಂಕಣಿ ಗ್ರಂಥಾಲಯ್ ಸ್ಥಾಪನ್ ಕರುನ್ ಅಧ್ಯಯನ್‌ಕಾರಾಂಕ್ ಸಂಪನ್ಮೂಳ್ ಂಸ್ಥೊ ಜಾಲೊ. ಕೊಂಕಣಿ ಭಾಸ್ ಆನಿ ಶಿಕಪ್ ಗಾಂವಾಂತ್ ತಶೆಂ ಂಸಾರ್‌ಭರ್ ವಿಸ್ತಾರೊಂಕ್ ಸಂಸ್ಥ್ಯಾಚೆ ಜೆಜ್ವಿತ್ ರೆಕ್ಟರ್, ಪ್ರಿನ್ಸಿಪಾಲ್, ರೆಕ್ತೊರ್ ಆನಿ ಕಾರ್ಯಕಾರಿ ದಿರೆಕ್ತೊರಾಂನಿ ಪ್ರೋತ್ಸಾಹ್ ಆನಿ ಆಮೊಲಿಕ್ ವಾ ದಿಲ್ಯಾ. ತಾಂಚಿಂ ನಾಂವಾಂ ಆನಿ ಆವ್ದಿ ಹ್ಯಾ ಸಕಯ್ಲ್ಯಾ ದಿಲ್ಯಾ –

1. ರೆಕ್ಟರ್

ಫಾ. ಮೆಥ್ಯೂ ಲುವಿಸ್ ಜೆ.ಸ. – 1977 – 1980
ಫಾ. ರೋನಿ ಪ್ರಭು ಜೆ.ಸ. – 1980 – 1986
ಫಾ. ಆವೆಲಿನ್ ಡಿಸೋಜಾ ಜೆ.ಸ. – 1986 – 1992
ಫಾ. ಲಿಯೊ ಡಿಸೋಜಾ ಜೆ.ಸ. – 1992 – 1998
ಫಾ. ರಾಲ್ಫ್ ದಕೊಸ್ತಾ ಜೆ.ಸ. – 1998 – 2001
ಫಾ. ವಿಜಯಕುಮಾರ್ ಪ್ರಭು ಜೆ.ಸ. – 2001 – 2004
ಫಾ. ಫ್ರಾನ್ಸಿಸ್ ಸೆರಾವೊ ಜೆ.ಸ. – 2004 – 2009
ಫಾ. ಜೊಸೆಫ್ ರೊಡ್ರಿಗಸ್ ಜೆ.ಸ. – 2009 – 2013
ಫಾ. ಡೆನ್ಜಿಲ್ ಲೋಬೊ ಜೆ.ಸ. – 201~~9~~3 – 2016
0. ಫಾ. ಡಯಾನಿಸಿಯಸ್ ವಾಸ್ ಜೆ.ಸ. – 2016 –

2. ಪ್ರಿನ್ಸಿಪಾಲ್

1. ಫಾ. ಎಲ್. ಎಫ್. ರಸ್ಕಿನ್ಹಾ ಜೆ.ಸ. 1966 – 1980
2. ಫಾ. ಜ್ಯೂಲಿಯಾಸ್ ಫೆರ್ನಾಂಡಿಸ್ ಜೆ.ಸ. – 1980
3. ಫಾ. ಲಿಯೊ ಡಿಸೋಜಾ ಜೆ.ಸ. – 1980 – 1990
4. ಫಾ. ಜೊಸೆಫ್ ನೆಲಪತಿ ಜೆ.ಸ. – 1990 – 1994
5. ಫಾ. ಪ್ರಶಾಂತ್ ಮಾಡ್ತಾ ಜೆ.ಸ. – 1994 – 2003
6. ಫಾ. ಎವ್ಜಿನ್ ಲೋಬೊ ಜೆ.ಸ. – 2003 – 2007
7. ಫಾ. ಸ್ವೀಬರ್ಟ್ ಡಿಸಿಲ್ವಾ ಜೆ.ಸ. – 2007 – 2017
8. ಫಾ. ಪ್ರವೀಣ್ ಮಾರ್ಟಿಸ್ ಜೆ.ಸ. – 2017–

3. ದಿರೆಕ್ತೊರ್

1. ಫಾ. ಜೊಸೆಫ್ ನೆಲಪತಿ ಜೆ.ಸ. (1990 – 1994)
2. ಫಾ. ಪ್ರಶಾಂತ್ ಮಾಡ್ತಾ ಜೆ.ಸ. (1994 – 2003)
3. ಫಾ. ಎವ್ಜಿನ್ ಲೋಬೊ ಜೆ.ಸ. (2003 – 2007)
4. ಫಾ. ಸ್ವೀಬರ್ಟ್ ಡಿ'ಸಿಲ್ವಾ ಜೆ.ಸ. (2007 – 2017)
5. ಫಾ. ಪ್ರವೀಣ್ ಮಾರ್ಟಿಸ್ ಜೆ.ಸ. (2017 – 2018)
6. ಪ್ರಸ್ತುತ್ 2018 ಜೂನ್ ಥಾವ್ನ್ ಫಾ. ಮೆಲ್ವಿನ್ ಪಿಂಟೊ ಜೆ.ಸ. ದಿರೆಕ್ತೊರ್ ಜಾವ್ನ್ ನೇಮಕ್ ಜಾಲ್ಯಾ.

4. ಕಾರ್ಯಕಾರಿ ದಿರೆಕ್ತೊರ್:

1. ಪ್ರೊ. ಆಲ್ಬನ್ ಕಾಸ್ತೆಲಿನ್ – 1980
2. ಫಾ. ಹರ್ಬರ್ಟ್ ನೊರೊನ್ಹಾ ಜೆ.ಸ. – 1986
3. ಶ್ರೀ ಜೊನ್ ಇ. ಡಿ'ಸಿಲ್ವಾ – 1992
4. ಫಾ. ಪ್ರಶಾಂತ್ ಮಾಡ್ತಾ ಜೆ.ಸ. – 1994 – 1997
5. ಪ್ರೊ. ಬೆನೆಟ್ ಪಿಂಟೊ – 1997 – 2002

ಫಾ. ಸ್ಟೇನಿ ಡಿಸೊಜಾ ಜೆ.ಸ. – 2003
ಫಾ. ಎವ್ಜಿನ್ ಲೋಬೊ ಜೆ.ಸ. – 2004 – 2006
ಫಾ. ಸ್ವೀಬರ್ಟ್ ಡಿಸಿಲ್ವಾ ಜೆ.ಸ. – 2007
ಶ್ರೀ ಎಡ್ವಿನ್ ಜೆ.ಎಫ್. ಡಿಸೊಜಾ – 2007 – 2018

ಕೊಂಕಣಿ ಸಂಸ್ಥ್ಯಾನ್ ಕೊಂಕಣಿ ಸಾಹಿತ್ಯ್, ಸಂಸ್ಕೃತಿ, ಜಾನಪದ್, ಭಾಶಾಶಾಸ್ತ್ರ, ವಿಜ್ಞಾನ್, ವ್ಯಾಕರಣ್... ಇತ್ಯಾದಿ ಸಂಗ್ತಿಂ ವಯ್ರ್ ಫಾಮಾದ್ ಜ್ಞಾಂಚೆಂ ಸಂಸೋಧಿತ್ ಬರ್ಪಾಂಚೆಂ ಷಣ್ಮಾಸಿಕ್ 'ಅಮರ್ ಕೊಂಕಣಿ' ಜನೆರ್ 1981 ಥಾವ್ನ್ ಕಾನಡಿ ಆನಿ ದೇವ್‌ನಾಗರಿ – ದೋನ್ ಲಿಪಿಂನಿ ಪ್ರಗಟುಂಕ್ ಸುರು ಕರುನ್ ನಿರಂತರ್ ಆಜೂನ್ ಪ್ರಕಟಣ್ ಚಾಲ್ತೆರ್ ಆಸಾ. ಪ್ರಾರಂಭಾರ್ ಥಾವ್ನ್ ಆತಾಂ ಮೆರೇನ್ ನಾಂವಾಡ್ದಿಕ್ ಸಾಹಿತಿಂನಿ ಆನಿ ಜೆಜ್ವಿತ್ ಸಭೆಚ್ಯಾ ಸಾಂದ್ಯಾಂನಿ ತಾಚೆಂ ಸಂಪಾದಕ್ಪಣ್ ಯಶಸ್ವಿ ಥರಾನ್ ಚಲಯ್ಲಾಂ. ತಾಂಚೆಂ ನಾಂವಾಂ ಆನಿ ಆವ್ದಿ ಹ್ಯಾ ಸಕಯ್ಲ್ಯಾ ಪ್ರಮಾಣೆಂ ಆಸಾ –

ವಿ.ಜೆ.ಪಿ. ಸಲ್ಡಾನ್ಹಾ – ಜನೆರ್ 1981 – ಜುಲಾಯ್ 1985 (1–7=7 ಅಂಕೆ)
ಪ್ರೊ. ಆಲ್ಬನ್ ಕಾಸ್ತೆಲಿನ್ : ಜನೆರ್ 1986–ಜನೆರ್ 1994 (8–22=15 ಅಂಕೆ)
ಎಡ್ವಿನ್ ಜೆ.ಎಫ್. ಡಿಸೊಜಾ : ಜುಲಾಯ್ 1994 – ದಶಂಬರ್ 2000 (23–35 = 13 ಅಂಕೆ)
4. ಪ್ರೊ. ಬೆನೆಟ್ ಪಿಂಟೊ: ಜನೆರ್ 2001–ದಶಂಬರ್ 2002 (36–38=3 ಅಂಕೆ)
ಫಾ. ಸ್ಟೇನಿ ಡಿಸೊಜಾ ಜೆ.ಸ.: ಜನೆರ್ 2003 – ದಶಂಬರ್ 2003 (39–40 = 2 ಅಂಕೆ)
ಫಾ. ಎವ್ಜಿನ್ ಲೋಬೊ ಜೆ.ಸ: ಜನೆರ್ 2004 – ದಶಂಬರ್ 2006 (41–46 – 6 ಅಂಕೆ)

7. ಫಾ. ಸ್ವೀಬರ್ಟ್ ಡಿಸಿಲ್ವಾ ಜೆ.ಸ. : ಜನೆರ್ 2007 – ಜೂನ್ 2007 (47 = 1 ಅಂಕೊ)
8. ಎಡ್ವಿನ್ ಜೆ.ಎಫ್. ಡಿಸೋಜಾ : ದಶಂಬರ್ 2007 – ಜೂನ್ 2018 (48–69 = 22 ಅಂಕೆ)
9. ಪ್ರಸ್ತುತ್ ಫಾ. ಮೆಲ್ವಿನ್ ಪಿಂಟೊ ಜೆ.ಸ. : ದಶಂಬರ್ 2018–70ವ್ಯಾ ಅಂಕ್ಯಾ ಥಾವ್ನ್ ಅಮರ್ ಕೊಂಕಣಿಚೆಂ ಸಂಪಾದಕ್ಪಣ್ ಚಲಯ್ತಾ.

ಕೊಂಕಣಿ ಸಂಸ್ಥ್ಯಾನ್ ಪ್ರಾರಂಭ್ ಕೆಲ್ಲ್ಯಾ ಪದವೃತ್ತರ್ ಡಿಪ್ಲೊಮಾಚ್ಯಾ ಆಖ್ರೆಕ್ ವಿದ್ಯಾರ್ಥಿಂಕ್ ಕೊಂಕಣಿಂತ್ಲ್ಯಾ ವಿಂಚ್ಣಾರ್ ವಿಶಯಾಂ ವಯ್ರ್ ತಜ್ಞ್ ಅಧ್ಯಯನ್‌ಕಾರಾಂಚ್ಯಾ ಮಾರ್ಗದರ್ಶನಾರ್ ಏಕ್ ಘನ್ ಪ್ರಬಂಧ್ ಬರಂವ್ಕ್ ಆವ್ಕಾಸ್ ಕರುನ್ ದಿಲ್ಲೊ. ಹ್ಯಾ ಲಗ್ತಿಂ ಪ್ರಾರಂಭಾರ್ ಥಾವ್ನ್ ಸಬಾರ್ ಆಸಕ್ತ್ ಆನಿ ಉಮೇದ್ವಂತ್ ವಿದ್ಯಾರ್ಥಿಂನಿ ಮ್ಹನತ್ ಕಾಡ್ನ್ ತಾಂಚೆ ಅಧ್ಯಯನಾತ್ಮಕ್ ಪ್ರಬಂಧ್ ಮಂಡನ್ ಕೆಲ್ಯಾತ್. ಹಾಂತ್ಲೆ ಥೊಡೆ ಪ್ರಬಂಧ್ ಆಮ್ಚೆಂ ಸಂಸೋಧಿತ್ ಷಣ್ಮಾಸಿಕ್ 'ಅಮರ್ ಕೊಂಕಣಿಂತ್' ಆಮಿ ಫಾಯ್ಸ್ ಕೆಲ್ಯಾತ್. ಆನಿ ಥೊಡ್ಯಾ ವಿದ್ಯಾರ್ಥಿಂನಿ ತಾಂಚೆ ಸ್ವಂತ್ ಪುಸ್ತಕ್‌ಯೀ ಪ್ರಗಟ್ಲ್ಯಾತ್. ತ್ಯಾ ವಿದ್ಯಾರ್ಥಿಂಚೆಂ ನಾಂವಾಂ ಆನಿ ತಾಂಚ್ಯಾ ಪ್ರಬಂಧಾಂಚಿ ಪಟ್ಟಿ ಹ್ಯಾ ಸಕಯ್ಲ್ ದಿಲ್ಯಾ –

1. ಸಿ. ಹ್ಯಾರಿಯೆಟ್ (ಮೆಟಿಲ್ಡಾ) ಪಿಂಟೊ – ದಕ್ಷಿಣ ಕನ್ನಡ ಕ್ರಿಸ್ತಾಂವ್ ಕೊಂಕ್ಣಿ ಭಾಶೆಂತ್ ಗಾಳಿ ಉತ್ರಾಂ
2. ಶ್ರೀಮತಿ ಗ್ಲೇಡಿಸ್ ರೇಗೊ – ರಾಂದ್ಪಾ ಕುಡಾಂತ್ಲಿ ಸಾಹೆತ್ ಆನಿ ಆಯ್ದಾಂ ತಾಂಚೆಂ ನಾಂವಾಂ – ವಿಶೇಶತಾ ಆನಿ ಆಳ್ವಾಲ್ಲಿ ರೀತ್
3. ಫಾ. ಕ್ಷೇವಿಯರ್ ಲೋಬೊ – ಮೂಳ್ ಲಿಪಿ
4. ಮಧುಕರ್ ಮಲ್ಲ್ಯಾ – ಆಮ್ಚಿಂ ಗಾಂವ್ಚಿಂ ಒಕ್ತಾಂ ಆನಿ ವಯ್ಜ್
5. ಡಾ. ಸೂರ್ಯಾ ಆಶೋಕ್ – ಕೇರಳಾಂತುಲಿ ಕೊಂಕಣಿ ಕವಿತಾ
6. ಶರತ್‌ಚಂದ್ರ ಶೆಣೈ – ಕೇರಳಾಂತುಲೊ ಕೊಂಕಣಿ ಲೋಕ್‌ವೆದ್

7. ಸಿ. ಲೂಸಿ ಬೆನೆಡಿಕ್ಟಾ– ಮಂಗ್ಳುರಿ ಲೋಕ್‌ವೇದಾಂತ್ಲಿ ವಯ್ಜಾಪಣಾಚಿ ವಿದ್ಯಾ.
8. ಶ್ರೀಮತಿ ಚಂದ್ರಮತಿ ಎಸ್. ರಾವ್ – ಗಾಂವ್ಟಿ ವಕ್ಕದ
9. ಸಿ. ಮೇಬಲ್ ಸಲ್ಡಾನ್ಹಾ – ಆಮ್ಚಿ ಗಾಂವ್ಟಿ ಒಕ್ತಾಂ ಆನಿ ವಯ್ಜ್
10. ಶ್ರೀಮತಿ ಫ್ರಾನ್ಸಿಸ್ ಜಿ. ಕೊಲಾಸೊ – ರಾಂದ್ಪಾ ಕೂಡ್, ಸಾಹೆತ್ ಆನಿ ಆಯ್ದಾಂ
11. ಫಾ. ಜೊಸೆಫ್ ವಾಜ್ ಎಸ್.ವಿ.ಡಿ – ಕೊಂಕ್ಣಿ ಭಾಶೆಂತ್ ಇತರ್ ಭಾಸಾಂಚೊ ಪ್ರಭಾವ್
12. ಸಿ.ಎಮ್. ಸೆಲಿನ್ ಫುರ್ಟಾಡೊ – ಕೊಂಕ್ಣೆಂತ್ಲೊ ಅಮರ್ ಸಾಹಿತಿ ಆನಿ ಕವಿ ಮಾ। ಸಿಲ್ವೆಸ್ತರ್ ಮಿನೆಜ್ – ಹಾಣಿ ಕೆಲ್ಲಿ ಕೊಂಕ್ಣಿ ಮಾತೆಚಿ ಸೆವಾ
13. ಸಿ. ಹಿಲ್ಡಾ ಲುವಿಸ್ – ‘ತಾಂಬ್ಡಿ ಪಿತುಳ್’ ಕಾದಂಬರಿಚೊ ವಿಮರ್ಸೊ
14. ಸಿ. ಮರ್ಲಿನ್ ವಾಸ್ – ‘ವಿಂಚುನ್ ಕಾಡ್ಲೆಲಿ ಪರ್ಜಾ’ ಕಾದಂಬರಿ ವಿಶ್ಲೇಷಣ್
15. ಶ್ರೀ ಪ್ರಕಾಶ್ ಎಮ್. ಬೆನ್ನಿಸ್ – ನಾಟಕಾಚಿ ಪರಂಪರಾ ಆನಿ ನಾಟಕ್ ಕಲಾ
16. ಡಾ. ಜೆರಾಲ್ಡ್ ಪಿಂಟೊ – ಕೊಂಕ್ಣಿ ಕುಡ್ಮಿ ಲೋಕ್‌ವೇದ್
17. ಡಾ. ಸ್ನೇಹಲತಾ ಶರತ್‌ಚಂದ್ರ – ಗೌಡ ಸಾರಸ್ವತ್ ಸಮಾಜ್ – ಏಕ್ ಪರಿಚಯ್
18. ಶ್ರೀ ಗ್ರೇಸಿಯನ್ ಪಿ. ಫ್ರ್ಯಾಂಕ್ – ಕೊಂಕ್ಣಿ ನಾಟಕ್ ಆನಿ ಚಲನ್ ಚಿತ್ರಾಂ
19. ಬ್ರ. ಸ್ಟೀಫನ್ ಲುವಿಸ್ – ಕೊಂಕ್ಣಿ ಭಾಸ್
20. ಶ್ರೀಮತಿ ಗ್ರೇಸಿ ಮೊಂತೇರೊ – ಕೊಂಕ್ಣಿ ಭಾಶೆಂತ್ ಉಲೊ ಉತ್ರಾಂ – ಹಾಂಚಿ ಸಾಮಾಜಿಕ್ – ಭಾಷಿಕ್ ವಿಶ್ಲೇಷಣ್
21. ಶ್ರೀಮತಿ ಫ್ಲೋರಾ ಡಿಸೋಜಾ– ರಾಜಕೀಯ್ ಕ್ಷೇತ್ರಾಂತ್ ಕೊಂಕ್ಣಿ ಕ್ರಿಸ್ತಾಂವ್ ಫುಡಾರಿ
22. ಶ್ರೀ ಅಶೋಕ್ ಕ್ಲಿಫರ್ಡ್ ಡಿಸೋಜಾ – ಆಮ್ಚಿಂ ಗಾಂವ್ಚಿಂ ವೊಕ್ತಾಂ ಆನಿ ವಯ್ಜ್
23. ಬ್ರ. ಸ್ಟೀಫನ್ ಅರುಣ್ ಲೋಬೊ – ಕೊಂಕಣಿ ಭಾಸ್
24. ಫಾ. ಪಾವ್ಲ್ ಸಿಕ್ವೇರಾ – ಕೊಂಕ್ಣಿ ಪತ್ರಿಕೋದ್ಯಮ್ ಚಲೊನ್ ಆಯಿಲ್ಲಿ ವಾಟ್

25. ಶ್ರೀ ವಿಲ್ಸನ್ ಪಿಂಟೊ – ಪಯ್ಲೆಂ ವಿಶ್ವಕೊಂಕಣಿ ಸಮ್ಮೇಳನ್ 1995
26. ಶ್ರೀ ಮನೋಹರ್ ಮೆರ್ವಿನ್ ಡಿಸೋಜಾ – ಕೊಂಕಣಿ ಜಾಗೃತಿ
27. ಶ್ರೀಮತಿ ಸೋನಿಯಾ ದೆಕೊಸ್ತಾ–ಸುಣೆಂ ಮಾಜರ್ ಹಾಸ್ತಾ ನಾಟಕಾಚೆಂ ಅಧ್ಯಯನ್
28. ಶ್ರೀ ವಿವಿಯನ್ ಡಿಸೋಜಾ–ಆಮ್ಚಿಂ ಕೊಂಕ್ಣಿ ಭಕ್ತಿಕ್ ಗಿತಾಂ ಆನಿ ತಾಂಚೊ ವಿಮರ್ಸೊ
29. ಶ್ರೀ ಲಾರೆನ್ಸ್ ಡಿಸೋಜಾ – ಸಂಪ್ರದಾಯೆಚಿ ಬದ್ಲಾವಣ್
30. ಶ್ರೀ ಹೆಚ್. ಎಮ್. ಮಾರುತಿ ರಾಯ್ಕರ್ – ಕೊಂಕ್ಣಿ ಭಾಸ್ ಆನಿ ದೈವಜ್ಞ್ ಬ್ರಾಹ್ಮಣ್ ಸಮುದಾಯ್
31. ಶ್ರೀ ಮೈಕಲ್ ಕುತಿನ್ಹೊ – ಮಂಗ್ಳುರೀ ಕೊಂಕ್ಣಿ ಕ್ರಿಸ್ತಾಂವಾಂಚ್ಯೊ ತಾಂದ್ಳಾ ಪೊಳಿಯೊ ಆನಿ ಖಾಣಾಂ
32. ಶ್ರೀಮತಿ ಸುಚಿತ್ರಾ ಎಸ್. ಶೆಣೈ – ಶ್ರೀ ಮಂಜೇಶ್ವರ ಗೋವಿಂದ ಪೈ, ಆಮ್ಚೆಲೆ ಮ್ಹಾಲ್ಘಡೆ ಆನಿ ಮಂಜೇಶ್ವರ ದೆವ್ಳಾಚೆ ಪ್ರಾಚೀನತಾ
33. ಶ್ರೀಮತಿ ಲೂರ್ಡ್ಸ್ ಮೆಂಡೊನ್ಸಾ – ನಾಟಕ್ ಕ್ಷೇತ್ರಾಂತ್ ಕೊಡಿಯಾಳ್‌ಗಾರ್
34. ಬ್ರ. ಜೆಮಿನಿಯನ್ ವಿಲ್ಫ್ರೆಡ್ ಮಸ್ಕರೇನ್ಹಸ್ – ಕೊಂಕ್ಣಿ ಲೋಕ್‌ವೆದ್
35. ಶ್ರೀಮತಿ ಗ್ಲೇಡಿಸ್ ರೇಗೊ – ಹಳ್ಯಾಳ್ ತಾಲೂಕಾಂತ್ಲೆ ಸಿದ್ಧಿ
36. ಸಿ.ಎಮ್. ಎಮಿಲಿಯಾನ್ ಎ.ಸಿ. – ಮಂಗ್ಳುರ್ ದಿಯೆಸೆಜಿಂತ್ ಕೊಂಕ್ಣಿ ಪತ್ರಿಕೋದ್ಯಮಾಚ್ಯಾ ಅಭಿವೃದ್ಧೆಂತ್ ಪ್ರಮುಖ್ ಸಂಪಾದಕ್ ಯಾಜಕಾಂಚೊ ಪಾತ್ರ್
37. ಶ್ರೀ ಜೊರ್ಜ್ ರೊಡ್ರಿಗಸ್ – ಡ್ಯೂಯೀ ಪದ್ಧತೆ ಪರ್ಮಾಣೆಂ ಕೊಂಕಣಿ ಪುಸ್ತಕಾಂಚೆಂ ವರ್ಗೀಕರಣ್
38. ಶ್ರೀ ಪಾವ್ಲು ಮೊರಾಸ್ – ಕೊಂಕ್ಣಿ ಭಾಶೆಚಿ ಆನಿ ಸಾಹಿತಾಚಿ ಚರಿತ್ರಾ
39. ಸಿ. ಆನ್ನಾ ಸ್ತೆಲ್ಲಾ ಮಥಾಯಸ್ – ನಾಟಕ್ ಕಲೆಚಿ ಚರಿತ್ರಾ
40. ಶ್ರೀ ಪ್ರೇಮ್ ಕುಮಾರ್ – ಕೊಂಕ್ಣಿ ಜಾನಪದ್ / ಲೋಕ್‌ವೆದ್
41. ಶ್ರೀ ಸುನಿಲ್ ಪಿಂಟೊ – ಮಾಂಡ್ ಸೊಭಾಣ್ ಆನಿ ಕೊಂಕಣಿ ಸಂಸ್ಕೃತಿ

42. ಶ್ರೀ ಎಲ್. ಎಫ್. ಪಾಯ್ಸ್ - Linguistic base for learning and teaching
43. ಶ್ರೀ ರಾಜೇಶ್ ಜೆ. ಒ. ಫೆರ್ನಾಂಡಿಸ್ - ಕೊಂಕಣಿಚಿ ಚರಿತ್ರಾ - ಮರಾಠಿ ಕೊಂಕಣಿ ಸಮಸ್ಯಾ
44. ಶ್ರೀ ವಿನ್ಸೆಂಟ್ ಕುವೆಲ್ಲೊ - ಸಂಗೀತ್ ಕ್ಷೇತ್ರಾಂತ್ ಮಂಗ್ಳುರ್‌ಗಾರ್
45. ಶ್ರೀ ನೊಯೆಲ್ ಪ್ರಕಾಶ್ ಕುತಿನ್ಹೊ - ರಾಜಕೀಯ್ ಕ್ಷೇತ್ರಾಂತ್ ಮಂಗ್ಳುರಿ ಕೊಂಕ್ಣಿ ಕಥೊಲಿಕ್
46. ಬ್ರ. ಮೈಕಲ್ ಡಯಾಸ್-ಕೊಂಕ್ಣೆಂತ್ ಲಿತುರ್ಜಿಕ್ ತರ್ಜುಮೊ, ವಿಶ್ಲೇಷಣ್ ಆನಿ ಸುಚನಾಂ
47. ಫಾ. ಜಯಪ್ರಕಾಶ್ ಡಿಸೊಜಾ - ಮಂಗ್ಳುರೀ ಕೊಂಕಣಿ ಕ್ರಿಸ್ತಾಂವ್ ಲೊಕಾಚೆರ್ ಪಾಶ್ಚಾತ್ಯ ಸಂಸ್ಕೃತೆಚೊ ಪ್ರಭಾವ್
48. ಶ್ರೀ ಎಡ್ವರ್ಡ್ ಡಿಸೊಜಾ - ದಕ್ಷಿಣ ಕನ್ನಡ ಜಿಲ್ಲ್ಯಾಂತ್ ಶಿಕ್ಷಣ್ ಆನಿ ತಾಚಿ ಪ್ರಗತಿ
49. ಬ್ರ. ಪ್ರಕಾಶ್ ಲೋಬೊ ಕಾಪುಚಿನ್ - ಕೆನರಾ ಸಾರಸ್ವತಾಂಚೊ ಇತಿಹಾಸ್
50. ಬ್ರ. ಪ್ರಕಾಶ್ ರೇಮಂಡ್ ಲೋಬೊ - ಶಿಕ್ಪಾ ಶೆತಾಕ್ ಸಾರಸ್ವತಾಂಚಿ ದೆಣ್ಗಿ
51. ಶ್ರೀ ಹೆಚ್. ರಾಘವೇಂದ್ರ ರಾವ್ - ದಕ್ಷಿಣ ಕನ್ನಡ ಜಿಲ್ಲೆಂತು ಶಿಕ್ಷಣ ಕ್ಷೇತ್ರಾಕ್ ಜಿಎಸ್‌ಬಿ ಆನಿ ಸಾರಸ್ವತ್ ಕೊಂಕ್ಣ್ಯಾಲೆ ದೇಣಿಗ್
52. ಸಿ. ಆಯ್ರಿನ್ ತಾವ್ರೊ - ವಿಲ್ಫಿ ರೆಬಿಂಬಸಾಚಿಂ ಪದಾಂ - ಏಕ್ ಅಧ್ಯಯನ್
53. ಸಿ. ಮರಿಯಾ ಜ್ಯೋತಿ ಎ.ಸಿ. - ಮಂಗ್ಳುರಿ ಕೊಂಕ್ಣಿ ಜಾನಪದ್
54. ಶ್ರೀ ಲೊರೆನ್ಸ್ ಲೋಬೊ - ಸಾಹಿತಿಕ್ ಠಿಕಾ - ಕೊಂಕ್ಣಿ ಸಾಹಿತಾಂತ್ ಠಿಕೆಚೆಂ ಮಹತ್ವ್
55. ಶ್ರೀ ಪ್ರೇಮ್ ಕುಮಾರ್ - ಕೊಂಕ್ಣಿ ಭಾಶೆಚೆ ಕ್ರಮ್ ಆನಿ ನೇಮ್

56. ಶ್ರೀ ಸಂತೋಷ್ ಡಿಸೋಜಾ – ಮಂಗ್ಳುರೀ ಕಥೊಲಿಕ್ ದೇವ್‌ಸ್ತುತೆಚೆಂ ಸಂಗೀತ್ ಆನಿ ಕೊಂಕ್ಣಿ ಭಕ್ತಿಕ್ ಗಿತಾಂ
57. ಸಿ. ಪಾವ್ಲಿನ್ ಸಲ್ಡಾನ್ಹಾ – ಆಮ್ಚಿಂ ಗಾಂವ್ಚಿಂ ವಕ್ತಾಂ ಆನಿ ವಯ್ಜ್
58. ಶ್ರೀಮತಿ ಎಸ್. ಜಯಶ್ರೀ ಶೆಣೈ – ಕೊಂಕ್ಣಿ ಭಾಶೆಚಿ ಆನಿ ಸಾಹಿತಾಚಿ ಚರಿತ್ರಾ
59. ಶ್ರೀಮತಿ ಸೆಲೆಸ್ಟಿನ್ ಮೊರಾಸ್ – ಕೊಂಕ್ಣಿ ಕುಡ್ಮಿ ಜಾನಪದ್
60. ಶ್ರೀಮತಿ ಫ್ಲಾವಿಯಾ ಆಲ್ಬುಕರ್ಕ್ – ಕೊಂಕ್ಣಿ ಕ್ರಿಸ್ತಾಂವ್ ಲೊಕಾಚೆಂ ರಾಂದ್ಪಾ ಕೂಡ್ ಆನಿ ರಾಂದ್ಪಾ ಸಾಹೆತ್
61. ಶ್ರೀ ಲೊರೆನ್ಸ್ ವಿನೋದ್ ಬಾರ್ಬೋಜಾ – ರಾಜಕೀಯ್ ಕ್ಷೇತ್ರಾಂತ್ ಕೊಂಕ್ಣಿ ಲೊಕಾಚೆಂ ಸಾಧನ್
62. ಶ್ರೀ ಜೇಸನ್ ಪಿಂಟೊ ಎಸ್‌ಡಿಬಿ – ಅಖಿಲ್ ಭಾರತೀಂಯ್ ಪಾಂವ್ಡ್ಯಾರ್ ಕೊಂಕಣಿಚೆಂ ಪ್ರಮಾಣೀಕರಣ್ –ನಿಯಾಳ್ ಆನಿ ಸುಚೊವ್ಣ್ಯೊ
63. ಶ್ರೀ ಮ್ಯಾಕ್ಸಿಮ್ ಡಿಸೋಜಾ – ಕೊಂಕ್ಣಿ ಕವಿ ಆನಿ ಸಂಗೀತ್‌ಕಾರ್
64. ಶ್ರೀ ರಾಜೇಶ್ ಡಿಸೋಜಾ – ಕೊಂಕ್ಣಿ ಲೋಕ್‌ವೆದ್
65. ಶ್ರೀಮತಿ ಆಗ್ನೆಸ್ ಡೊಟ್ಟಿ ಪಿಂಟೊ – ಕೊಂಕ್ಣಿ ಭಾಶೆಚಿ ಆನಿ ಸಾಹಿತಾಚಿ ಚರಿತ್ರಾ
66. ಶ್ರೀಮತಿ ಆಗ್ನೆಸ್ ಆರ್. ಡಿಸೋಜಾ–ಕೊಂಕಣಿ ಭಾಶೆಚಿ ಆನಿ ಸಾಹಿತಾಚಿ ಚರಿತ್ರಾ
67. ಶ್ರೀಮತಿ ಜೊಯ್ಸ್ ಪ್ರೀಮಾ ಪಿಂಟೊ – ದಕ್ಷಿಣ್ ಕನ್ನಡಾಚೆಂ ಲೋಕ್‌ವೆದ್
68. ಕು. ನಿಕಿತಾ ಸಿಬಿಲ್ ರೆಬೆಲ್ಲೊ – ಮಂಗ್ಳುರೀ ಕೊಂಕ್ಣಿ ಕ್ರಿಸ್ತಾಂವಾಂ ಮಧೆಂ ಕೊಂಕ್ಣಿ ಪದಾಂ, ಇತಿಹಾಸ್, ಭಲಾಯ್ಕಿ ಆನಿ ಘುಡಾರ್
69. ಶ್ರೀ ವೆಲಿ ಫೆರ್ನಾಂಡಿಸ್ – ಆಮ್ಚಿಂ ಗಾಂವ್ಚಿಂ ವಖದಾಂ ಆನಿ ವಯ್ಜ್
70. ಶ್ರೀ ಫ್ರೆಂಕ್ ಫೆರ್ನಾಂಡಿಸ್ – ಆಮ್ಚಿಂ ಗಾಂವ್ಚಿಂ ವಖದಾಂ ಆನಿ ವಯ್ಜ್

1. ಶ್ರೀಮತಿ ಗೀತಾ ಮೋಹನ್ ಶೇಟ್– ಕೊಂಕ್ಣಿ ಭಾಶೆಚಿ ಆನಿ ಸಾಹಿತಾಚಿ ಚರಿತ್ರಾ
2. ಶ್ರೀಮತಿ ಪ್ರಜ್ಞಾ ಪುಂಡಲೀಕ್ ಭಟ್ಕಳ್‌ಕರ್ –ಕೊಂಕಣಿ ಭಾಶೆಚಿ ಸಾಹಿತ್ಯ್ ಚರಿತ್ರಾ
3. ಶ್ರೀಮತಿ ಪ್ರೀತನ್ ರೆನಿಟಾ ಪಿರೇರಾ–ರಾಂದ್ಪಾ ಕುಡಾಂತ್ಲಿ ಸಾಹೆತ್ ಆನಿ ಆಯ್ದಾಂ
4. ಶ್ರೀಮತಿ ಲೊರೆಲ್ ಡಿಸೋಜಾ – ಆಮ್ಚಿಂ ಗಾಂವ್ಚಿಂ ಒಕ್ತಾಂ ಆನಿ ವಯ್ಜ್

ಕೊಂಕಣಿ ಸಂಸ್ಥ್ಯಾಚೆಂ ದಫ್ತರ್ ಪ್ರಾರಂಭಾರ್ ಸಾಂ ಲುವಿಸ್ ಕೊಲೆಜಿಚ್ಯಾ ಬೋರ್ಡಿಂಗ್ ಹೌಸಾಚ್ಯಾ ಮಾಳಿಯೆರ್ ಉಗ್ತಾಯ್ಲೆಂ. ಥಂಯ್ ಥಾವ್ನ್ 1994 ವರ್ಸಾ ರೆಡ್ ಬಿಲ್ಡಿಂಗಾಕ್ ಆಯ್ಲೆಂ. ಉಪ್ರಾಂತ್ ಮಾಫೆಯಿ ಹೊಲಾಕ್ ಆನಿ ಪರ್ತ್ಯಾನ್ ರೆಡ್ ಬಿಲ್ಡಿಂಗಾಕ್ ಸ್ಥಳಾಂತರ್ ಜಾವ್ನ್, ಪ್ರಕೃತ್ ರೆಡ್ ಬಿಲ್ಡಿಂಗಾಚ್ಯಾ ಮಾಳಿಯೆರ್ ಹೆಂ ದಫ್ತರ್ ಆಸಾ. ಸಂಸ್ಥ್ಯಾಚ್ಯಾ ಗ್ರಂಥಾಲಯಾಂತ್ ಆಸ್ಚೆ ಕೊಂಕಣೆಂತ್ಲೆ ಆಪ್ರೂಬ್ ಪುಸ್ತಕ್ ವಾಚುನ್ ಕೊಂಕಣೆಚೆಂ ಜ್ಞಾನ್ ವೃದ್ಧಿ ಕರುಂಕ್ ಅಧ್ಯಯನ್‌ಕಾರಾಂಕ್ ಆನಿ ಸಂಸೋಧಕಾಂಕ್ ಮುಕ್ತ್ ಆವ್ಕಾಸ್ ಆಸಾ. ದಿರೆಕ್ತೊರ್ ಜಾವ್ನ್ ಕೊಂಕಣೆಚೊ ಉಮೆದ್ವಂತ್ ಯುವ ಸಾಹಿತಿ, ಕವಿ ಫಾ. ದೊ. ಮೆಲ್ವಿನ್ ಪಿಂಟೊ ಜೆ.ಸ. ಆಸಾ. ಸಹಾಯಕ್ ವಾವ್ರಾಡಿ ಜಾವ್ನ್ ಮಾನೇಸ್ತ್ ಗೋಪಾಲ ಗೌಡಾ 1999 ಥಾವ್ನ್ ಸೆವಾ ದಿತೇತ್ ಆಸಾ.

ಸಾಂ. ಲುವಿಸ್ ಕೊಲೆಜ್ ಸ್ಥಾಪನ್ ಜಾವ್ನ್ 138 ವರ್ಸಾಂ ಸಂಪ್ಚ್ಯಾರ್ ಆಸಾ. ಕೊಲೆಜಿಂತ್ ಇಂಗ್ಲಿಷ್ ಮಾಧ್ಯಮಾಂತ್, ತಾಂತ್ರಿಕ್ ರಿತಿನ್ ಉನ್ನತ್ ಶಿಕ್ಷಣ್ ಚಲೊನ್ ಅಭಿವೃದ್ಧಿ ದೆಕ್‌ಲ್ಲ್ಯಾ ಇಡ್ಯಾಂತ್‌ಯೀ ಕೊಂಕಣಿ ಭಾಶೆಕ್ ಚಿರ್ಮೃಟುಂಕ್ ಸೊಡಿನಾಸ್ತಾನಾ ಫಾ. ಮಾಫೆಯಿಚ್ಯಾ ಮೆಟಾನಿಂಚ್ ಮುಕಾರ್ ಸರೊನ್, ಕೊಂಕಣಿ ಸಂಸ್ಥ್ಯ ಮುಖಾಂತರ್ ಕೊಂಕಣಿ ಭಾಶೆಚಾ

ವಾಡಾವಳೆಕ್ ಜೆಜ್ವಿತಾಂಚಿ ದೆಣ್ಗಿ ವ್ಹಾಳತ್ತ್ ಆಸಾ. ಆಜ್ ಪಾಸುನ್ ಸಗ್ಳ್ಯಾ ಕರ್ನಾಟಕ್ ಪ್ರಾಂತ್ಯಾಂತ್ ಖಂಯ್ಚ್ಯಾಯ್ ಶಿಕ್ಪಾ ಸಂಸ್ಥ್ಯಾಂನಿ ದೀಂವ್ಕ್ ನಾತ್ಲ್ಲಿ ಸೆವಾ, ಸ್ಥಾನ್ ಆನಿ ಮಾನ್ ಕೊಂಕಣೆಕ್ ಸಾಂ. ಲುವಿಸ್ ಕೊಲೆಜಿನ್ ದಿಲಾ. ಹಾಚಿ ಕೀರ್ತ್ ಜೆಜ್ವಿತಾಂಕ್ ಫಾವೊ. ಫುಡ್ಲ್ಯಾ ದಿಸಾಂನಿ ಕೊಂಕಣೆಕ್ ಜೆಜ್ವಿತಾಂಚೊ ಹಾಚ್ಯಾಕೀ ವ್ಹರ್ತೊ ಪಾಟಿಂಬೊ ಮೆಳೊಂದಿತ್ ಮ್ಹಣ್ ಆಶೆಂವ್ಯಾ.

****

KONKANI BHASANI SANSKRITI PRATISHTAN (R) ★
World Konkani Centre
Lobu Prabhu Nagar,
Konkani Gaon,
Shakthinagar,
Mangaluru,
575 016.

1923
Gen/KON
GOP

ಲೇಖಕಾಚಿ ಪರಿಚಯ್

ಎಮ್. ಗೋಪಾಲ ಗೌಡ ಕುಡ್ಮಿ ಸಂಸ್ಕೃತಿಂತ್ಲ್ಯಾ ಲೋಕ್‌ವೇದಾಚೊ ಅಭಿಜಾತ್ ಕಲಾಕಾರ್. ಆಪ್ಲ್ಯಾ 14 ವ್ಯಾ ಪ್ರಾಯೆ ಥಾವ್ನ್ ಆಪ್ಲ್ಯಾ ಸಮಾಜೆಂತ್ಲ್ಯಾ ಧಾರ್ಮಿಕ್ ಮಹತ್ವಾಚಿಂ ಗುಮ್ಟಾಂ, ತೋಣಿಯಾಂಚಿಂ ಗಾಣಾಂ ಆನಿ ನಾಚಾಂತ್ ಪರಿಣತ್ ಜೋಡ್ನ್ ಮ್ಹಾಲ್ಗಡ್ಯಾಂ ಥಾವ್ನ್ ಅನ್ಭವ್ ಆಪ್ಣಾವ್ನ್, ತರ್ನ್ಯಾ ಪಿಳ್ಗೆಕ್ ತರ್ಬೆತ್ ಕರ್ನ್, ಕೊಂಕ್ಣಿ ಸಾಂಸ್ಕೃತಿಕ್ ಶೆತಾಂತ್ ಪ್ರತಿಭಾವಂತ್ ಜಾವ್ನ್ ವಳ್ಕಿಚೊ. ಸುಮಾರ್ 40 ವರ್ಸಾಂ ಆದಿಂ ಕುಡ್ಮಿ ವಾಡ್ಯಾಂ ಭಾಯ್ರ್ ಕಲಾ ಪ್ರದರ್ಶನಾ ಖಾತಿರ್ ಹಾಣೆಂ ರಚ್‌ಲ್ಲೊ ಪಂಗಡ್ ಆತಾಂ 'ಕುಡ್ಮಿ ಜಾನಪದ್ ಕಲಾ ವೇದಿಕೆ' ಮ್ಹಳ್ಳ್ಯಾ ನಾಂವಾನ್ ಪ್ರದರ್ಶನಾ ದಿಂವ್ಚೊ ನಾಂವಾಡ್ದಿಕ್ ಸಂಸ್ಥೊ ಜಾಲಾ. ದೇಸ್‌ಭರ್ 200 ವಯ್ರ್ ರಾಜ್ಯ್ ಆನಿ ರಾಷ್ಟ್ರಾ ಮಟ್ಟಾಚ್ಯಾ ಪ್ರತಿಷ್ಟಿತ್ ವೆದಿಂನಿ ಪ್ರದರ್ಶನಾಂ ದೀವ್ನ್ ಪ್ರಶಸ್ತ್ಯೊ ಪುರಸ್ಕಾರ್ ಆಪ್ಣಾಯಿಲ್ಲಿ ಖ್ಯಾತಿ ಹಾಂಚಿ.

ಕುಡ್ಮಿ ಸಮಾಜ್, ಸಂಸ್ಕೃತಿ ಆನಿ ಲೋಕ್‌ವೇದಾ ವಿಶಿಂ ಸಂಸೋಧ್ ಚಲಯ್ತಲ್ಯಾಂಕ್ ಸಂಪನ್ಮೂಳ್ ವ್ಯಕ್ತಿ ಜಾವ್ನ್ ಮಾಹೆತ್ ದಿತಾ. ಸ್ವಿಜರ್ಲೆಂಡ್, ಕೆನಡಾ, ಜರ್ಮನಿ, ಇಂಗ್ಲೆಂಡ್ ಆಸಲ್ಯಾ ವಿದೇಶಿ ಅಧ್ಯಯನ್‌ಕಾರಾಂನಿ ಹಾಚೆ ಥಾವ್ನ್ ಜಾಣ್ವಾಯ್ ಆರಾವ್ನ್ ದಾಖಲೀಕರಣ್ ಕೆಲಾಂ. ಕುಡ್ಮಿ ಸಮಾಜೆಂತ್ಲೊ ಪ್ರಥಮ್ ಲೇಖಕ್ ಜಾವ್ನ್ ಕುಡ್ಮ್ಯಾಂವಿಶಿಂ ಹಾಣೆ ಬರಯಿಲ್ಲಿಂ ಲೇಖನಾಂ ಸಂಸೋಧಿಕ್ ಗ್ರಂಥಾಂನಿ, ವೆಬ್‌ಸಾಯ್ಟಿಂನಿ, ಕೊಂಕ್ಣಿ ವಿದ್ಯಾರ್ಥಿಂಕ್ ಪಾಠ್ ವಿಶಯ್ ಜಾವ್ನ್ ಆನಿ ಭಾಶಾಂತರಿತ್ ಸಾಹಿತ್ಯ್ ಜಾವ್ನ್ ನೆಮಾಳ್ಯಾಂನಿ ಪ್ರಗಟ್ ಜಾಲ್ಯಾಂತ್. ವಿವಿಧ್ ವಿಚಾರ್‌ಗೋಷ್ಟಿ, ಕಾರ್ಯಾಗಾರಾಂನಿ ಆಕಾಶ್‌ವಾಣಿ ಆನಿ ದೂರದರ್ಶನ್ ಕಾರ್ಯಾವಳಿಂನಿ ಭಾಷಣ್, ಪ್ರಬಂಧ್ ಆನಿ ವಿಚಾರ್ ಮಂಡನ್ ಕೆಲಾಂ.

ಹಾಚ್ಯಾ ಪಂಗ್ಡಾಕ್ ಕೇಂದ್ರ್ ಸರ್ಕಾರಾಚ್ಯಾ ಪ್ರವಾಸೋದ್ಯಮ್ ಆನಿ ಸಂಸ್ಕೃತಿ ಇಲಾಖ್ಯಾ ಥಾವ್ನ್ ಸ್ಕೊಲರ್‌ಶಿಪ್ ಲಾಭ್ಲಾಂ. 2010 ವ್ಯಾ ವರ್ಸಾ ಮಂಗ್ಳುರಾಂತ್ ಮಾಂಡ್ ಸೊಭಾಣ್ ಸಂಸ್ಥ್ಯಾನ್ ಚಲಯಿಲ್ಲ್ಯಾ ವಿಶ್ವ್ ಕೊಂಕ್ಣಿ ಸಾಂಸ್ಕೃತಿಕ್ ಮಹಾಮೆಳಾಂತ್ ಕುಡ್ಮಿ ಜಾನಪದ ಕಲಾವೇದಿಕೆಕ್ ರಾಷ್ಟ್ರಪತಿ ಪ್ರತಿಭಾ ಪಾಟೀಲ್ - ಹಿಚ್ಯೆ ಥಾವ್ನ್ ಸನ್ಮಾನ್ ಫಾವೊ ಜಾಲಾ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿನ್ ಗೋಪಾಲ ಗೌಡ ಹಾಕಾ 2002 ವರ್ಸಾಚಿ "ಗೌರವ್ ಜಾನಪದ್ ಪ್ರಶಸ್ತಿ" ದೀವ್ನ್ ಮಾನ್ ಕೆಲಾ. ಹಾಚೆಂ ಸಾಧನ್ ವಳ್ಕುನ್ ದ.ಕ. ಜಿಲ್ಲಾಡಳಿತಾನ್ 2014 ವರ್ಸಾಚಿ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ದೀವ್ನ್ ಗೌರವ್ ಭೆಟಯ್ಲಾ. ವಿವಿಧ್ ಸಂಘ್ ಸಂಸ್ಥ್ಯಾಂನಿ ನಾಂವಾಡ್ದಿಕ್ ವೆದಿಂನಿ 21 ಪಾವ್ಟಿಂ ಸನ್ಮಾನ್ ಕೆಲಾ.

ಗೋಪಾಲ್ ಗೌಡ ಹಾಚಿ 'ಕುಡ್ಮ್ಯಾಲಿಂ ಗುಮ್ಟಾಂ ಆನಿ ತೋಣಿಯಾಂ ಪೊದಾಂ' ಸಂಗ್ರಹ್ 2001 ವರ್ಸಾ, 'ಕುಡ್ಮಿ ಕೊಂಕ್ಣಿ ಗಾದಿ' ಆನಿ 'ಗುಮಟ್' ಮ್ಹಳ್ಳೆಂ ಅಧ್ಯಯನ್ ಯೋಗ್ಯ್ ಗ್ರಂಥ್ 2011 ವ್ಯಾ ವರ್ಸಾಂತ್ ಆನಿ 'ವ್ಹಾರ್ಡಿಗ್' ಮ್ಹಳ್ಳೊ ಕುಡ್ಮಿ ಲಗ್ನಾ ಸಂಪ್ರದಾಯಾಂಚೊ ವಿಶ್ಲೇಷಣಾತ್ಮಕ್ ವಿವರಣ್ ಆಟಪ್ಲೆಲೊ ಗ್ರಂಥ್ 2013 ವ್ಯಾ ವರ್ಸಾಂತ್ ಪರ್ಗಟ್ ಜಾಲಾ.